ವಿಂಚ್ಣಾರ್ ಸಾಂಗ್ಣ್ಯೊ

ವಿಲ್ಫ್ರೆಡ್ ಡಾಯಸ್, ಹೊನ್ನಾವರ್

ವಿಲ್ಫ್ರೆಡ್ ಡಾಯಸ್, ಹೊನ್ನಾವರ್

ವಿಂಚ್ಣಾರ್ ಸಾಂಗ್ಣ್ಯೊ

(ಜಿವಿತಾಕ್ ಪ್ರೇರಣ್ ದಿಂವ್ಚ್ಯೊ ವಿಂಚ್ಣಾರ್ 200 ಸಾಂಗ್ಣ್ಯೊ)

ಪರ್ಗಟ್ಣಾರ್:

ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ
ಮಹಾನಗರ್‌ಪಾಲಿಕಾ ಬಾಂದಪ್, ಲಾಲ್‌ಭಾಗ್, ಮಂಗ್ಳುರ್ 575 003.
ಇಮೇಯ್ಲ್: kksa1994@gmail.com. ಫೋನ್: 0824–2453167
ವೆಬ್‌ಸೈಟ್: www.konkaniacademy.org

ವಿಂಚ್ಣಾರ್ ಸಾಂಗ್ಣ್ಯೊ : ವಿಲ್ಫ್ರೆಡ್ ಡಾಯಸ್, ಹೊನ್ನಾವರ್ ಹಾಣೆ ಸಂಗ್ರಹ್ ಕೆಲ್ಲ್ಯಾ 200 ವಿಂಚ್ಣಾರ್ ಸಾಂಗ್ಣ್ಯಾಂಚೊ ಪುಸ್ತಕ್.

ಹೊ ಪುಸ್ತಕ್ ಡಾ. ದೇವದಾಸ್ ಪೈ, ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ, ಲಾಲ್‌ಭಾಗ್, ಮಂಗ್ಳುರ್–3 ಹಾಣಿ ಪರ್ಗಟ್ಲಾ ಆನಿ ಆಸ್ಸಿಸಿ ಪ್ರೆಸ್, ಮಂಗ್ಳುರ್ ಹಾಣಿ ಛಾಪುನ್ ಹಾಡ್ಲಾ.

ಪಯ್ಲೊ ಛಾಪೊ : ಮಾರ್ಚ್, 2015
ಹಕ್ಕಾಂ : ಪರ್ಗಟ್ಣಾರಾಚೆಂ
ಫೊರ್ ವಿನ್ಯಾಸ್ : ವಿಲ್ಸನ್ ಕಯ್ಯಾರ್
ಛಾಪ್ಯಾ ಸಹಕಾರ್ : ವಿಕ್ಟರ್ ಮತಾಯಸ್
ಪಾನಾಂ : x + 30
ಪೇಪರ್ : 80 ಜಿಎಸ್‌ಎಮ್ ಎನ್‌ಎಸ್ ಮ್ಯಾಪ್ಲಿಥೊ
ಫೊರ್ : 220 ಜಿಎಸ್‌ಎಮ್ ಆರ್ಟ್ ಕಾರ್ಡ್

Vinchnnar Sangnnyo: A collection of sayings by Wilfred Dias, Honnavar.

This book is published by Dr Devadas Pai, Registrar, Karnataka Konkani Sahitya Academy, Lalbhag, Mangaluru-3 and printed at Assisi Press, Mangaluru-3

First Edition : March, 2015
© : Publisher
Cover Design : Wilson, Kayyar
Co ordination : Victor Mathias
Pages : x + 30
Paper : 80 gsm N.S. Maplitho, demi 1/8 size
Cover : 220 gsm Art Card

ಮೋಲ್
Price ₹ **30/-**

ಅಧ್ಯಕ್ಷಾಚಿಂ ಉತ್ರಾಂ

ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿಚೊ ಅಧ್ಯಕ್ಷ್ ಜಾವ್ನ್ 2015 ಫೆಬ್ರೆರಾಕ್ ವರ್ಸ್ ಸಂಪ್ಲೆಂ. 'ಕೊಂಕ್ಣಿ ಸಾಹಿತ್ಯ್-ಕೊಂಕ್ಣಿ ಸಂಸ್ಕೃತಿ-ಕೊಂಕ್ಣಿ ಶಿಕ್ಷಣ್' ಹ್ಯಾ ಧ್ಯೇಯಾಖಾಲ್ ಕೊಂಕ್ಣಿ ಭೊಂವಾರ್ ವಿಸ್ತಾರಾಂವ್ಚೊ, ಕೊಂಕ್ಣೆಚಿ ಜಾಗೃತಿ ಹಾಡ್ಚೊ ವಾವ್ರ್ ಕೆಲಾ. ಆಜ್ ಅಕಾಡೆಮಿಚ್ಯಾ ವಾವ್ರಾನಿಮ್ತಿಂ ಕೊಂಕ್ಣೆ ಥಂಯ್ ಲೊಕಾಚಿ ಜಾಗೃತಿ ಚಡ್ಲ್ಯಾ, ಅಭಿಮಾನ್ ವಾಡ್ಲಾ ಮ್ಹಳ್ಯಾರ್ ಚೂಕ್ ಜಾಂವ್ಚಿ ನಾ. ಹ್ಯಾ ವಾವ್ರಾಂತ್ ಆಧಾರ್ ದಿಲ್ಲ್ಯಾ ಸರ್ವ್ ಲೊಕಾಂಚೊ ಆಬಾರ್ ಮಾಂದ್ತಾಂವ್.

ಸರ್ಕಾರಾನ್ ಹೆರ್ ಭಾಸಾಂಪರಿಂಚ್ ಕೊಂಕ್ಣಿ ಭಾಶೆಕ್‌ಯಿ ಥೊಡಿಂ ಹಕ್ಕಾಂ ದಿಲ್ಯಾಂತ್. ಜಾಯ್ತೆ ಪಾವ್ಟಿಂ ಹಕ್ಕಾಂ ವಿಚಾರ್ನ್ ಘೆಂವ್ಚಿಂ ಪಡ್ತಾತ್. ಆಮಿ ತೆಂ ಕಾಮ್‌ಯಿ ನಾಜೂಕಾಯೆನ್ ಕೆಲಾಂ. ಜಿಲ್ಲ್ಯಾಂನಿ ವಾ ರಾಜ್ಯಾಚ್ಯಾ ಕೇಂದ್ರಾಂತ್ ಖಂಯ್ ಕೊಂಕ್ಣೆಕ್ ಸ್ಥಾನ್‌ಮಾನ್ ಮೆಳಾಜೆ ತೆಂ ಘೆಂವ್ಚೆಂ ಕಾಮ್ ಆಮಿ ನಿಶ್ಚೆನ್ ಕೆಲಾಂ. ಹಾಕಾ ಸರ್ವ್ ಸಾಂದ್ಯಾಂನಿ ಆನಿ ರಿಜಿಸ್ಟ್ರಾರಾನ್ ಸಾಂಗಾತ್ ದಿಲಾ.

ಕೊಂಕ್ಣಿ ಸಾಹಿತ್ಯ್ ಬಳ್ವಂತ್ ಕರ್ಚ್ಯಾ ವಾವ್ರಾಂತ್ ಹ್ಯಾ ವರ್ಸಾ ವೆವೆಗ್ಳ್ಯಾ ಪ್ರಕಾರಾಚಿಂ 25 ಪುಸ್ತಕಾಂ ಪರ್ಗಟ್ಲ್ಯಾಂತ್. ರಾಜ್ಯಾಭಾಯ್ರ್ ಮುಂಬಯಾಂತ್ ಜಾಲ್ಲ್ಯಾ ಕಾರ್ಯಾಂತ್ ಡೊ ವಿಶೆಂತ್ ಬಿ ದೊಮೆಲ್ ಹಾಚೊ ಭಲಾಯ್ಕೆ ಲಗ್ತಿಂ ಹಿಶ್ಯಾರಾಂಚೊ ಪುಸ್ತಕ್ 'ನೈಸರ್ಗಿಕ್ ಭಲಾಯ್ಕಿ' ಪರ್ಗಟ್ಲಾ. ತಶೆಂಚ್ ವಿಲ್ಫ್ರೆಡ್ ಡಾಯಸ್ ಹೊನ್ನಾವರ್ ಹಾಚೊ 'ವಿಂಚ್ಣಾರ್ ಸಾಂಗ್ಣ್ಯೊ', ಕೊಂಕ್ಣಿ ಫೆಲೊಶಿಫಾಖಾಲ್ ವಿದ್ಯಾ ನಾಯಕ್ ಹಿಚೊ 'ರಂಗೋಲಿ, ಆನಿ 25-ವೆಂ ಪುಸ್ತಕ್ ಜಾವ್ನ್ ಪ್ರಮೋದ್ ರೊಡ್ರಿಗಸ್, ಹೊಸ್ಪೆಟ್ ಹಾಚೊ ವೈಜ್ಞಾನಿಕ್ ಮಾಹೆತ್ ಆಟಾಪ್ಚೊ 'ಗ್ಯಾನ್-ವಿಗ್ಯಾನ್' ಪುಸ್ತಕ್ ಹೊನ್ನಾವರಾಂತ್ಲ್ಯಾ ಕಾರ್ಯಾಂತ್ ಲೊಕಾರ್ಪಣ್ ಜಾತಾತ್.

ಹಿಂ ಪುಸ್ತಕಾಂ ಲೊಕಾಮೆರೆನ್ ಪಾವಾಜೆ ಆನಿ ಲೊಕಾಥಂಯ್ ಪ್ರತ್ಯೇಕ್ ಜಾವ್ನ್ ಭುರ್ಗ್ಯಾಂ ಥಂಯ್ ಕೊಂಕ್ಣಿ ವಾಚ್ಚೆ ವೋಡ್ ರುತಾ ಕರಿಜೆ ಮ್ಹಳ್ಯಾ ಇರಾದ್ಯಾನ್ ಅಕಾಡೆಮಿ ಅನುದಾನಾನ್ ಛಾಪುನ್, ಭೊವ್ ಉಣ್ಯಾ ದರಿರ್ ಮೊಬೈಲ್ ಕೊಂಕ್ಣಿ ಬಜಾರಾ ಮಾರಿಫಾತ್ ಲೊಕಾಕ್ ಪಾವಂವ್ಚಿ ವೆವಸ್ಥಾ ಆಸಾ. ದೆಕುನ್ ಕೊಂಕ್ಣಿ ಶಿಕ್ಚ್ಯಾ ಭುರ್ಗ್ಯಾಂಕ್ ಪೂರಕ್ ವಾಚ್ಪಾಕ್ ಆಧಾರ್ ಜಾಯ್ತೆಂ ಶಾಳಾ ಕೊಲೆಜಿಂನಿ, ಕೊಂಕ್ಣಿ ಸಂಸ್ಥ್ಯಾಂನಿ, ಇಗರ್ಜಾಂನಿ, ದೇವಳಾಂನಿ 'ಕೊಂಕ್ಣಿ ಲೈಬ್ರೆರಿ' ಆಸಾ ಕರ್ಯೆತಾ. ರಿಯಾಯ್ತೆ ದರಿರ್ ಅಕಾಡೆಮಿ ಕೊಂಕ್ಣಿ ಪುಸ್ತಕಾಂ ದಿತಲಿ.

ದೇವ್ ಬರೆಂ ಕರುಂ.

ರೊಯ್ ಕ್ಯಾಸ್ತೆಲಿನೊ

ಅಧ್ಯಕ್ಷ್

ಕರ್ನಾಟಕ ಕೊಂಕಣಿ ಸಾಹಿತ್ಯ್ ಅಕಾಡೆಮಿ

2014–17 ಆವ್ದೆಚೆ ಅಧ್ಯಕ್ಷ್ ಆನಿ ಸಾಂದೆ

ಅಧ್ಯಕ್ಷ್:

ಶ್ರೀ ರೊಯ್ ಕ್ಯಾಸ್ತೆಲಿನೊ, ಮಂಗ್ಳುರ್

ಸಾಂದೆ:

ಡಾ. ಅರವಿಂದ ಶ್ಯಾನಭಾಗ, ಬಿಜಾಪುರ್
ಶ್ರೀ ಅಶೋಕ್ ಕಾಸರಕೋಡು, ಹೊನ್ನಾವರ್
ಡಾ. ಚೇತನ ಎಸ್. ನಾಯಕ್, ಧಾರವಾಡ್
ಶ್ರೀ ಕಮಲಾಕ್ಷ ಶೇಟ್, ಉಡುಪಿ
ಶ್ರೀ ಶೇಖರ ಗೌಡ, ಬಜ್ಪೆ
ಶ್ರೀ ಜಯರಾಮ್ ಸಿದ್ಧಿ, ಯಲ್ಲಾಪುರ್
ಶ್ರೀ ಎಮ್. ಎಮ್. ಮೀರನ್, ಬೈಂದೂರ್
ಶ್ರೀಮತಿ ಮಮತಾ ಕಾಮತ್, ಮೈಸೂರ್
ಡಾ. ವಾರಿಜಾ ನಿರ್ಬೈಲ್, ಬಂಟ್ವಾಳ್
ಶ್ರೀ ಯಾಕೂಬ್ ಅಹ್ಮದ್‌ಜೀ, ಶೀರೂರ್
ಶ್ರೀ ಲುಲ್ಲುಸ್ ಕುಟಿನ್ಹಾ, ಬೆಂಗ್ಳುರ್
ಶ್ರೀ ಕೆ. ದೇವದಾಸ್ ಪೈ, ಮಂಗ್ಳುರ್
ಶ್ರೀ ಲೊರೆನ್ಸ್ ಡಿಸೊಜಾ, ವಾಮಂಜೂರ್

ಅಧಿಕಾರಿ ವರ್ಗ್:

ನಿರ್ದೇಶಕಾಚೊ ಪ್ರತಿನಿಧಿ:

ಶ್ರೀ ಬಲವಂತ್‌ರಾವ್ ಪಾಟೀಲ್, ಬೆಂಗ್ಳುರ್

ರಿಜಿಸ್ಟ್ರಾರ್:

ಡಾ. ಬಿ. ದೇವದಾಸ್ ಪೈ

ಅರ್ಥ ಸದಸ್ಯ್:

ಶ್ರೀ ಚಂದ್ರಹಾಸ್ ರೈ, ಮಂಗ್ಳುರ್

ಪ್ರಕಾಶಕಾಲೆ ಉತ್ರಾಂ



ಮ್ಹಯ್ನ್ಯಾಂತು ದೋನಿ ಸಾಹಿತ್ಯ ಕೃತಿ ಲೊಕಾರ್ಪಣ ಕರಚೆ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಹಾಂನಿ ಹಾತ ಘಾಲ್ಲೆಲಿ ಏಕ ಕಷ್ಟಾಂಚಿ ಕಾರ್ಯಯೋಜನಾ ಚಂದಾಯೆರಿ ಏಕ ವರಸಾಚೆ ಅವಧೆಕ್ ಪಾವ್ಲ್ಯಾ. ವರಸಾ ಆಖ್ರೆಕ ಬುಕಾಂಚಿ ಸಂಖ್ಯಾ 25ಕಾ ಪಾವಲ್ಯಾ.

ಹೆಂ ಏಕ್ ಹೋಡ ಸಾಧನಾ ಆನಿ ಮಸ್ತ ಪ್ರೇತನಾಂನಿ ಜಾಲೆಲೆಂ ಸಾಧನ್. ಪಯಲೆಂ ಅಕಾಡೆಮಿ ಅನುದಾನಾಂತುಲ್ಯಾನ್ ಹಾಕಾ ಜಾವುಚೆ ಖರ್ಚಾಕ್ ದುಡ್ಡು ಘಾಲಚೆ ನಿರ್ಧಾರ, ದುಸರೆಂ ಬರ್ಯಾ ಸಾಹಿತ್ಯಾಚೆಂ ವಿಂಚವ್ಣಿ, ಟೈಪಿಂಗ್, ವಿನ್ಯಾಸ್, ತಿದ್ವಣಿ ಕೊರುನು ಮುದ್ರಣ ರುಪಾಕ ಹಾಡಚೆ ಸೂಕ್ಷ್ಮ ಕಾಮು ಕೊರುನು ದಿವಚೆ. ತಿಸರೆಂ ಜಾವ್ನು ಆಸಾ ಪರ್ಗಟ್ ಕೆಲೆಲೆ ಬೂಕಾಂಕ್ ವಾಚ್ಪಿ ಲೊಕಾಲಾಗಿಂ ಪಾವೊಚೆ.

ಹ್ಯಾ ಸಕಡ ಕಾಮಾಂ ಪೊಂತಾಕ್ ಪಾವಂವುಚ್ಯಾಕ ಅಧ್ಯಕ್ಷಾಂಲೆ ಮುಖೆಯ್ಲುಪಣಾಂತು ಅಕಾಡೆಮಿ ಸಾಂದೆ, ವಿತೊರಿ ಕಾರ್ಕಳ್, ದಫ್ತರಾಚೆ ಶಿಬಂಧಿ, ಮೊಬೈಲ್ ಬಜಾರ್ ಶಿಬಂಧಿ ಹಾಂನಿ ಪೂರಾ ಉಮೆದಿರಿ ಕಾಮ ಕೆಲಾ.

ಸಹೃದಯಿ ವಾಚ್ಪಿ ಲೊಕಾಕ್ ಅಕಾಡೆಮಿ ಆಬಾರ್ ಆಸಾ.

ಮಂಗ್ಳುರ್
15–03–2015

ಡಾ। ಬಿ.ದೇವದಾಸ ಪೈ
ರಿಜಿಸ್ಟ್ರಾರ್

ಲೇಖಕಾಚಿಂ ದೋನ್ ಉತ್ರಾಂ

ಮೊಗಾಳ್ ವಾಚ್ಯಾಂನೊ,

ಲ್ಹಾನ್‌ಪಣಾ ಥಾವ್ನ್ ಕವಿತಾ ಆನಿ ಲೇಖನಾಂ ಬರೊಂವ್ಚೆಂ ದೆಣೆ ಮ್ಹಾಕಾ ಆಸ್‌ಲ್ಲೆಂ. ಹೊನ್ನಾವರಾಂತ್ಲ್ಯಾ ವಿವಿಧ್ ಪತ್ರಾಂನಿ ಇಲ್ಲಿಲ್ಲೆಂ ಬರವ್ನ್ ಹೆಂ ದೆಣೆಂ ಸಾಣ್ಯಾಕ್ ಧರ್ಲ್ಲೆಂ. ಆನಿ ಆಜ್ 25 ವರ್ಸಾಂಚ್ಯಾ ಪ್ರಾಯೆರ್ಚ್ ಮ್ಹಜೊ ಪಯ್ಲೊ ಪುಸ್ತಕ್ ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿ ಥಾವ್ನ್ ಪರ್ಗಟ್ ಜಾತಾನಾ ಮ್ಹಜ್ಯಾ ಸಂತೊಸಾಕ್ ಗಡ್ ನಾ.

ಮ್ಹಜ್ಯಾ ಜಿವಿತಾಚ್ಯಾ ವಿವಿಧ್ ಪಾಂವ್ಡ್ಯಾರ್ ಪಪ್ಪಾ–ಮಾಮ್ಮಿ, ಭಾವ್–ಭಯ್ಣಿಂ, ಸಯ್ರಿಂ–ಧಯ್ರಿಂ, ಈಶ್ಟ್–ಮಂತ್ರ್, ಯಾಜಕ್–ಧಾರ್ಮಿಕ್ ಅಶೆಂ ವೆವಗ್ಳ್ಯಾ ಜಣಾಂನಿ ಜೆಂ ಮಾರ್ಗದರ್ಶನ್ ದಿಲಾಂ ತಾಚೆರ್ ತಶೆಂಚ್ ಹಾಂವೆ ಜೆಂ ಕಿತೆಂ ಪಳೆಲಾಂ, ಆಯ್ಕಲಾಂ, ವಾಚ್ಲಾಂ ಆನಿ ಸಮ್ಜಲಾಂ ತಾಚೆರ್ ಹೊಂದುನ್ ಹ್ಯೊ 200 ವಿಂಚ್ಣಾರ್ ಸಾಂಗ್ಣ್ಯೊ ಜಮಯ್ಲ್ಯಾತ್. ತ್ಯೊ ವೆವಗ್ಳ್ಯಾ ಸಂದರ್ಬಾಂಕ್ ತುಮ್ಕಾಂ ಉಪ್ಕಾರ್ತಲ್ಯೊ ಮ್ಹಳ್ಳಿ ಮ್ಹಜಿ ಪಾತ್ಯೆಣಿ.

ಮ್ಹಜ್ಯಾ ಜಿವಿತಾಕ್ ಪ್ರೇರಣ್ ಜಾಲ್ಲ್ಯಾ ಸರ್ವ್ ಮೊಗಾಚ್ಯಾಂಚೊ ಉಪ್ಕಾರ್ ಬಾವುಡ್ತಾಂ.

ತಶೆಂಚ್ ಹೊ ಮ್ಹಜೊ ಘುಡ್ಲದ್ ಪುಸ್ತಕ್ ಪರ್ಗಟುಂಕ್ ಘುಡೆಂ ಆಯಿಲ್ಲ್ಯಾ ಕರ್ನಾಟಕ ಕೊಂಕ್ಣಿ ಸಾಹಿತ್ಯ್ ಅಕಾಡೆಮಿಚೊ ಅಧ್ಯಕ್ಷ್, ಸಾಂದೆ ಆನಿ ರಿಜಿಸ್ಟ್ರಾರ್ ಹಾಂಚೊಯ್ ಆಬಾರ್ ಮಾಂದ್ತಾಂ.

ದೇವ್ ಬರೆಂ ಕರುಂ.

ವಿಲ್ಫ್ರೆಡ್ ಡಾಯಸ್

ಮಠದಕೇರಿ, ಹೊನ್ನಾವರ್
ಫೊನ್: 8095935187
wilfreddias2@gmail.com

ಮ್ಹಜೊ ಭಾವ್
ದೆವಾಧಿನ್ ವಿಲ್ಸನ್ ಡಾಯಸ್
ಹಾಚ್ಯಾ ಅಮರ್ ಉಗ್ಡಾಸಾಕ್ ಅರ್ಪಣ್

–ಲೇಖಕ್

ಅಕಾಡೆಮಿನ್ ಪರ್ಗಟ್ಲೆಲಿಂ ಪುಸ್ತಕಾಂ

1. ಕೊಂಕಣಿ ಮಹಾ ಮಾನೆಸ್ತ್ ಲೇಖನ್ ಮಾಳಾ: (18)

ಕ್ರ.ಸ.	ಪುಸ್ತಕಾಚೆಂ ನಾಂವ್	ಬರೊವ್ಪಿ	ಮೋಲ್
1	ಲುವಿಸ್ ಮಸ್ಕರೇನ್ಹಸ್ *	ಗ್ಲೇಡಿಸ್ ರೇಗೊ	10.00
2	ಕಾರ್ನಾಡ್ ಸದಾಶಿವರಾವ್ *	ವಿಶ್ವ ಕುಂದಾಪುರ	10.00
3	ಎ.ಟಿ.ಲೋಬೋ	ಗ್ಲೇಡಿಸ್ ರೇಗೊ	10.00
4	ಪಂಜೆ ಮಂಗೇಶ ರಾವ್	ಸಿದ್ಧಾಪುರ ವಾಸುದೇವ ಭಟ್	10.00
5	ಉಳ್ಳಾಲ ಶ್ರೀನಿವಾಸ್‌ಮಲ್ಯ *	ಬಸ್ತಿ ವಾಮನ್ ಶೆಣೈ	10.00
6	ಅಮ್ಮೆಂಬಳ್ ಸುಬ್ಬರಾವ್ ಪೈ *	ಸಂಧ್ಯಾ ಶೆವಗೂರ್	10.00
7	ಚಾ. ಫ್ರಾ. ದ.ಕೋಸ್ತ *	ವಿಕ್ಟರ್ ಡಿಸಿಲ್ವಾ	10.00
8	ಮಂಜೇಶ್ವರ ಗೋವಿಂದ ಪೈ *	ನಾಗರಾಜ ಜವಳಿ	10.00
9	ಪಂಡಿತ ತಾರಾನಾಥ *	ಸಂಧ್ಯಾ ಶೆವಗೂರ್	10.00
10	ದಿನಕರ ದೇಸಾಯಿ *	ವಾಸುದೇವ ಶ್ಯಾನುಭಾಗ್	10.00
11	ಎಮ್.ಎನ್. ಕಾಮತ್ *	ಲೀಲಾ ಭಟ್	10.00
12	ಹಿರಿಯಡ್ಕ ರಾಮರಾಯ ಮಲ್ಯ *	ಇಂದಿರಾ ನಾಯಕ್	10.00
13	ಕರ್ನಾಟಕ ಗಾಂಧಿ ತಿಮ್ಮಪ್ಪ ನಾಯಕ್ *	ವಿಶ್ವ ಕುಂದಾಪುರ	10.00
14	ಡಾ.ಟಿ.ಎಮ್.ಎ.ಪೈ *	ಸಿದ್ಧಾಪುರ ವಾಸುದೇವ ಭಟ್	10.00
15	ರೆಂಜಾಳ ಗೋಪಾಲ ಶೆಣೈ *	ಅನಿತಾ ಜಿ.ಶೆಣೈ	10.00
16	ಬಿಡಾರಾಂ ಕೃಷ್ಣಪ್ಪ *	ಶಾಂತಾರಾಮ್ ಬಾಳಿಗಾ	10.00
17	ಮೊನ್ಸಿ. ಸಿಲ್ವೆಸ್ಟರ್ ಫ್ರಾನ್ಸಿಸ್ ಮಿನೇಜ್ *	ಲಿಯೊ ಸೋಜ್	10.00
18	ಕುಡ್ಪಿ ಶ್ರೀನಿವಾಸ್ ಶೆಣೈ *	ಜಯಶ್ರೀ ಬಾಳಿಗಾ	10.00

2. ಅಕಾಡೆಮಿ ದಶಮಾನೋತ್ಸವಾವೆಳಿಂ ಪರ್ಗಟ್ಲೆಲಿಂ ಪುಸ್ತಕಾಂ: (7)

ಕ್ರ.ಸ.	ಪುಸ್ತಕಾಚೆಂ ನಾಂವ್	ಬರೊವ್ಪಿ	ಮೋಲ್
19	ಕೊಂಕ್ಣಿ ಕಾವ್ಯಾಂ *	ಹೆಚ್ ರಾಘವೇಂದ್ರ ರಾವ್/ ಆನಿ ಸ್ಟೀವನ್ ಕ್ವಾಡ್ರಸ್	20.00
20	ಕೊಂಕ್ಣಿಂತ್ಲೊ ಮಟ್ವೊ ಕಥಾ *	ಡೊಲ್ಫಿ, ಕಾಸ್ಸಿಯಾ	20.00
21	ಕೊಂಕ್ಣಿಂತ್ ಅನ್ಕಾರ್ ಸಾಹಿತ್ *	ಫ್ರಾನ್ಸಿಸ್ ಡಿಕುನ್ಹಾ, ಕಾರ್ನಾಡ್	20.00
22	ಕೊಂಕ್ಣಿಂತ್ ಲ್ಹಾನಾಂ ಭುರ್ಗ್ಯಾಂಚೆಂ ಸಾಹಿತ್ಯ್ *	ಪ್ರವೀಣ್ ಫೆರ್ನಾಂಡಿಸ್	20.00
23	ಕೊಂಕಣಿ ರಂಗಭೂಮಿ *	ವಾಸುದೇವ ಶ್ಯಾನುಭಾಗ್, ಶಿರಸಿ	20.00
24	ಕರ್ನಾಟಕಾಂತ್ ಕೊಂಕ್ಣಿ ಸಂಗೀತ್ ಆನಿ ತಾಂತ್ಲೆ ಪ್ರಕಾರ್	ಎಲ್ ಎನ್ ರೇಗೊ, ಬೆಂದೂರ್	20.00
25	ಕೊಂಕ್ಣಿ ನೆಮಾಳಿಂ *		20.00

3. ಸುವರ್ಣ ಕರ್ನಾಟಕ ಯೆವ್ಜಣೆಖಾಲ್ ಪರ್ಗಟ್ಲೆಲಿಂ ಪುಸ್ತಕಾಂ: (12)

ಕ್ರ.ಸ.	ಪುಸ್ತಕಾಚೆಂ ನಾಂವ್	ಬರೊವ್ಪಿ	ಮೋಲ್
26	ದಿನಕರಾಲಿ ಕವನಾಂ *	ಕೂಡ್ಲ ಆನಂದ ಶ್ಯಾನುಭಾಗ್	50.00
27	20 ವ್ಯಾ ಶೆಕ್ಡ್ಯಾಚೆ ಕೊಂಕ್ಣಿ ಮ್ಹಾನ್ ಮನಿಸ್	ಅಕಾಡೆಮಿ ಪ್ರಕಾಶನ	200.00
28	ಸುವರ್ಣ ಕರ್ನಾಟಕಾಂತು ಕೊಂಕ್ಣಿ ಲೋಕ್	ಮಾ. ರಿಚಾರ್ಡ್ ರೇಗೊ	200.00
29	20 ವ್ಯಾ ಶೆಕ್ಡ್ಯಾಚ್ಯೊ ಕೊಂಕ್ಣಿ ಕಾಣಿಯೊ	ವಲ್ಲಿ ಕ್ವಾಡ್ರಸ್	200.00
30	ಸಾಶ್ವಿಲೊ ಉಗ್ಡಾಸ್	ವಿಕ್ಟರ್ ಡಿಸಿಲ್ವಾ	50.00

31	ತಿರ್ಚ್ಯಾ ಮೊರ್ನಾ ಉಪ್ರಾಂತ್	ಫಾ। ಪ್ರತಾಪ್ ನಾಯ್ಕ್	50.00
32	ಮಹಾಕವಿ ಗೋವಿಂದ ಪೈ	ಸುವರ್ಣ ಗಾಡ	50.00
33	ಮಾಧ್ಯಮದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ	ವಿನ್ಸೆಂಟ್ ಆಳ್ವಾ	ಉಚಿತ್
34	ಸಂಸ್ಕಾರ್	ವಿನ್ಸೆಂಟ್ ಆಳ್ವಾ	50.00
35	ವೆಲ್‌ಕಮ್ ಟು ಕೊಂಕಣಿ	ಸ್ಟೀವನ್ ಕ್ವಾಡ್ರಸ್	250.00
36	ಶಾಳಾಂನಿ ಕೊಂಕ್ಣಿ ಏಕ್ ಜಯ್ತೆವಂತ್ ಸಾಹಸ್	ಸ್ಟೀವನ್ ಕ್ವಾಡ್ರಸ್/ ವಿತೊರಿ ಕಾರ್ಕಳ್	30.00
37	ಸುವರ್ಣ ಕರ್ನಾಟಕಾಂತ್ ಕೊಂಕ್ಣಿ ಲೋಕ್(ವಿಸಿಡಿ)	ಫಾ। ರಿಚಾರ್ಡ್ ರೇಗೊ	

4. ಅಕಾಡೆಮಿ ಥಾವ್ನ್ ಪರ್ಗಟ್ಲಲಿಂ ಹೆರ್ ಪುಸ್ತಕಾಂ: (29)

ಕ್ರ.ಸ	ಪುಸ್ತಕಾಚೆಂ ನಾಂವ್	ಬರೊವ್ಪಿ	ಮೋಲ್
38	ಕವಿತಾಮೃತ್ *	ಅಕಾಡೆಮಿ ಪ್ರಕಾಶನ್	20.00
39	ಗೊಂಯ್ ಸೊಡುನ್ ಆಯ್ಲಿ ಮಾಂಯ್ *	ಜೊಕಿಮ್ ಪಿರೇರಾ	30.00
40	ಕೊಂಕಣ್ಯಾಲಿ ಕಾವಿ ಕಲಾ *	ಕೃಷ್ಣಾನಂದ ಕಾಮತ್	100.00
41	ಕುಡ್ಮ್ಯಾಲಿ ಗುಮ್ಟಾಂ ಆನಿ ತೋಣಿಯಾ ಪದಾಂ	ಗೋಪಾಲ ಗೌಡ	40.00
42	ಬಾಕಿಬಾಬ ಬೊರಕಾರ್ *	ಪ್ರಕಾಶ ಥಳಿ (ಲಿಪ್ಯಾಂತರ್)	60.00
43	ಫಾ। ಸಿ.ಸಿ.ಎ. ಪೈ *	ವಿಲಿಯಮ್ ಮಾಡ್ತಾ	20.00
44	ಕೊಂಕಣಿ ಕಳೊ	ಅಕಾಡೆಮಿ ಪ್ರಕಾಶನ್	100.00
45	ಕೊಂಕಣಿ ಸಮಾಂತರ ಶಬ್ದಕೋಶ್	ಅಕಾಡೆಮಿ ಪ್ರಕಾಶನ್	500.00
46	ಅಮ್ಗೆಲೊ ಕಾರಂತು	ಹೆಚ್. ರಾಘವೇಂದ್ರ ರಾವ್	20.00
47	ಕೊಂಕ್ಣಿ ಗ್ರಂಥಾ ಸೂಚಿ	ಅಕಾಡೆಮಿ ಪ್ರಕಾಶನ್	50.00
48	ಇಂಗ್ಲಿಷ್–ಕೊಂಕಣಿ ಶಬ್ದ ಕೋಶ್	ಸ್ಟೀವನ್ ಕ್ವಾಡ್ರಸ್	250.00
49	ಹಾಸುನ್ ನಾಚುನ್ ಗಾವುಯಾಂ (ಸಿ.ಡಿ) *	ಅಕಾಡೆಮಿ ಪ್ರಕಾಶನ್	100.00
50	ಹಾಸುನ್ ನಾಚುನ್ ಗಾವುಯಾಂ (ಕೆಸೆಟ್)	ಅಕಾಡೆಮಿ ಪ್ರಕಾಶನ್	35.00
51	ಸಿದ್ದಿ ಲೋಕ್‌ಗೀತ್ ಸಂಗ್ರಹ್	ಫ್ರಾನ್ಸಿಸ್ ಹಾರ್ನೊಡಕರ್	50.00
52	ಖಾರ್ವಿ ಲೋಕ್‌ಗೀತ್ ಸಂಗ್ರಹ್	ಸುರೇಶ್ ತಾಂಡೇಲ	50.00
53	20 ವ್ಯಾ ಶೆಕ್ಡ್ಯಾಚ್ಯೊ ಕೊಂಕ್ಣಿ ಕವಿತಾ	ಮೆಲ್ವಿನ್ ರೊಡ್ರಿಗಸ್	100.00
54	ಭಾಯ್ಲ್ಯಾನ್ ಆಯ್ಲೊ ವ್ಹೊರ್	ಐರಿನ್ ರೆಬೆಲ್ಲೊ	30.00
55	ಕುಡ್ಮಿ ಜಾನಪದ ಸಂಗ್ರಹ	ಡಿ.ವಿ.ಪ್ರಕಾಶ್/ಎ.ವಿ ನಾವಡ	50.00
56	ಕನ್ನಡ ಲಿಪಿಯೆಂತ್ ಕೊಂಕ್ಣಿ ಬರೊಂವ್ಚಿ ಪ್ರಮಾಣ್ ರೀತ್	ಫಾ। ಪ್ರತಾಪ್ ನಾಯಕ್	30.00
57	ಆರ್.ಎಸ್.ಬಿ. ಸಾಹಿತ್ಯ ಸಂಗ್ರಹ್ *	ಪುಂಡಲೀಕ ಮರಾಠೆ	20.00
58	ಯೆಯಾ ಕೊಂಕ್ಣಿ ಶಿಕುಯಾಂ	ಸ್ಟೀವನ್ ಕ್ವಾಡ್ರಸ್	40.00
59	ಕೊಂಕಣಿ ವ್ಯಾಕರಣ	ಪ್ರೇಮ್ ಕುಮಾರ್	170.00
60	ಕೊಂಕಣಿ ಚಲನಚಿತ್ರಾಂ	ವಾಸುದೇವ ಶಾನ್‌ಭಾಗ್	250.00
61	ಕರ್ನಾಟಕದ ಕೊಂಕಣಿಗರು	ಪ್ರೇಮಾನಂದ ಗಡಕರ	80.00
62	ಕುಡುಬಿ ಕೊಂಕ್ಣಿ ಗಾದಿ	ಗೋಪಾಲ ಗೌಡ	50.00
63	ಗುಮಟ್	ಗೋಪಾಲ ಗೌಡ	100.00
64	ಬಾಲ್ಯಾ ತೂ ವಚೂನಾಕಾ	ಕೃಷ್ಣ ಭವಾನಿ ಶಂಕರ ಭಟ್ಟ	75.00
65	ಬಂಟ್ವಾಳ್ ಅನಂತ್ ಮಾಸ್ತ್ರಾಲೆ ನಾಂಕೂಟಾಲೆ ಲಗ್ನ ಆನಿ ಇತರ ನಾಟಕ	ಬಂಟ್ವಾಳ ಅನಂತ ನಾಯಕ್	150.00
66	ವ್ಹಾರ್ಡಿಗ್	ಗೋಪಾಲ ಗೌಡ	200.00

5. 2014–17 ಆವ್ದೆಂತ್ 2014–15 ವ್ಯಾ ವರ್ಸಾಂತ್ ಪರ್ಗಟ್ಲೆಲಿಂ ಪುಸ್ತಕಾಂ: (25...)

67	ಫೂಲ್ ಆನಿ ಕಾಂಟೊ (ಕವಿತಾ)	ಕೊಚ್ಚಿ ಅನಂತ್ ಭಟ್	40.00
68	ಮೇಘದೂತ (ಅನುವಾದಿತ್ ಕಾವ್ಯೆಂ)	ಡಾ. ಅರವಿಂದ ಶ್ಯಾನುಭಾಗ	30.00
69	ಅಸ್ತಮಾನ (ಕಾದಂಬರಿ)	ಕೆ. ಶಾರದಾ ಭಟ್	75.00
70	ಪುಷ್ಪಮಾಳ್ (ಬಾಳ್ ಗಿತಾಂ)	ಡಾ. ವಾರಿಜಾ ನಿರ್ಬೈಲ್	50.00
71	ಭಾಂಗ್ರಾಚಿ ಗೊದ್ದಡಿ (2 ನಾಟಕ್)	ದೆ. ವಾಸುದೇವ ಶೆಣೈ	75.00
72	ಸುಮತಿ (ಕಾಣಿಯೊ)	ಹೇಮಾಚಾರ್ಯ	75.00
73	ಸರ್ಣೆತಾಂ (ಕಾದಂಬರಿ)	ಜೊಯೆಲ್ ಪಿರೇರಾ	100.00
74	ಜ್ಞಾನೇಶ್ವರಿ (ಲಿಪ್ಯಾಂತರಿತ್ ಮ್ಹಾ ಕಾವ್ಯೆಂ)	ಮಧುಕರ್ ಚಂದಾವರ್ಕರ್	125.00
75	ಕೊಂಕಣಿ ಸಂಪದ (ಶಿಕೊವ್ಪ್ಯಾಂಕ್ ಹಾತ್ ಪುಸ್ತಕ್)	ವೆವೆಗ್ಳೆ ಶಿಕೊವ್ಪಿ	60.00
76	ಅಪಹರಣ್ (ಅನುವಾದಿತ್ ಕಾಣಿಯೊ)	ಜೆ. ವಿ. ಕಾರ್ಲೊ, ಹಾಸನ್	75.00
77	ಚಾಲ್ತಿ ಕೊಂಕ್ಣಿ (ಮುಳಾವಿ ಕೊಂಕ್ಣಿ ಮಾಹೆತ್)	ದೆ. ಜೊರ್ಜಿ ಪೀಂತ್ ಆಯ್ಕೊಳ್	50.00
78	ಬಾಯ್ಲ ಮೆಗೆಲಿ ಕುಳಾರ್ ಗೆಲಿ (3 ನಾಟಕ್)	ದೆ. ಗಣೇಶ ಶರ್ಮಾ, ಉಡುಪಿ	75.00
79	ರತ್ನಗಿರಿಚೊ ಸರ್ದಾರ್ (3 ನಾಟಕ್)	ಜೊನ್ ಎಮ್. ಪೆರ್ಮನ್ನೂರ್	75.00
80	ಭಾಂಗಾರಾಚೊ ಕೀರ್ (ಭುರ್ಗ್ಯಾಂಚ್ಯೊ ಕಾಣಿಯೊ)	ಜೆ.ಎಫ್. ಅತ್ತಾವರ್	75.00
81	ಜಾದೂ ಡೋಲ್ (ಭುರ್ಗ್ಯಾಂಚ್ಯೊ ಅನುವಾದಿತ್ ಕಾಣಿಯೊ)	ಗೌರಿ ಮಲ್ಯ	75.00
82	ಉಣ್ಯಾ ಭಾವಾಡ್ತಾಚೆ (1008 ಪಾನಾಂಚಿ ಕಾದಂಬರಿ)	ಎಡ್ವಿನ್ ಜೆ. ಎಫ್. ಡಿಸೊಜಾ	750.00
83	ಆಯೆರಾಚೊ ಬೂಕ್ (ಕವಿತಾ)	ಆ್ಯಂಡ್ರೂ ಎಲ್. ಡಿಕುನ್ಹಾ	75.00
84	ಖಾಂದಿ ಖುರಿಸ್ (ಕತಾ ಪುಂಜೊ)	ವಲ್ಲಿ ವಗ್ಗ	75.00
85	ತಸ್ವೀಂತ್ (ತಸ್ವೀರ್ ಆನಿ ಕವಿತಾ)	ವಿಲ್ಸನ್ ಕಯ್ಯಾರ್/ವಿಲ್ಸನ್ ಕಟೀಲ್	250.00
86	ರಾಮರಸಾಳೊ (ಲೋಕ್‌ವೇದ್ ಸಂಗ್ರಹ್)	ರಾಜೇಶ್ ಯು. ಮರಾಠಿ	50.00
87	ಗಾಬಿತ್ (ಕೊಂಕಣಿ ಫೆಲೊಶಿಫ್)	ವಿತ್ತಿ, ಬೆಂಗ್ಳುರ್	100.00
88	ನೈಸರ್ಗಿಕ್ ಭಲಾಯ್ಕಿ (ಬಯೊಸೆರಾಮಿಕ್ ಉಪಚಾರ್)	ಡಾ ವಿಶೆಂತ್ ದೊಮೆಲ್	50.00
89	ವಿಂಚ್ಣಾರ್ ಸಾಂಗ್ಣ್ಯೊ (ಸಾಂಗ್ಣ್ಯೊ)	ವಿಲ್ಫ್ರೆಡ್ ಡಾಯಸ್	30.00
90	ರಂಗೋಲಿ (ಕೊಂಕ್ಣಿ ಫೆಲೊಶಿಫ್)	ವಿದ್ಯಾ ನಾಯಕ್	100.00
91	ಗ್ಯಾನ್ ವಿಗ್ಯಾನ್ (ವೈಜ್ಞಾನಿಕ್ ಮಾಹೆತ್)	ಪ್ರಮೋದ್ ರೊಡ್ರಿಗಸ್	100.00

* = ಪ್ರತಿಯೊ ಮುಗ್ದಾಲ್ಯಾತ್

1. ಕಾಳ್ಜಾಚಿ ನಿತಳಾಯ್

ಆಮ್ಚ್ಯಾ ಕುಡಿಚ್ಯಾ ನಿತಳಾಯೆಕ್ ಆನಿ ಜತ್ನೆಕ್ ಸಬಾರ್ ಸಂಗ್ತಿ ಆಸಾತ್.

ಫೇರ್& ಲವ್ಲಿ	–	ಮುಖಮಳಾಕ್
ಹೆಡ್ & ಶೊಲ್ಡರ್	–	ಕೆಸಾಂಕ್
ಆ್ಯಕ್ಸ್	–	ಕುಡಿಚ್ಯಾ ಪರ್ಮಳಾಕ್
ಮೌತ್ ಫ್ರೆಶ್ನರ್	–	ತೊಂಡಾಚ್ಯಾ ಪರ್ಮಳಾಕ್
ವೀಟ್	–	ಪಾಂಯಾಂಚೆ ಕೇಸ್ ಕಾಡುಂಕ್
ವ್ಯಾಸ್ಲಿನ್	–	ಕಾತಿಚ್ಯಾ ಬರೆಪಣಾಕ್

ಪೂಣ್ ಕಾಳ್ಜಾಚ್ಯಾ ನಿತಳಾಯೆಕ್ ಖಂಚ್ಯೆ ದಾಗ್ (brand) ವಾಪರ್ತಾಯ್ ?

ಆತ್ಮೀಕ್‌ಪಣ್, ಸಾದೆಂಪಣ್, ಖಾಲ್ತೆಪಣ್ ಆನಿ ಪ್ರಾಮಾಣಿಕ್ಪಣಾಚೆ ದಾಗ್ ಉಪ್ಯೋಗ್ ಕರ್ನ್ ಪಳೆ.

2. ಧರ್ಮ್ ಆಸಾ ಬರ್‍ಯಾ ಕರ್‍ನ್ಯಾಂತ್

ಏಕ್ ಧರ್ಮ್ ಉತ್ತೀಮ್ ಜಾಂವ್ಚೊ ಉತ್ರಾಂನಿ ನ್ಹಯ್, ಬಗಾರ್ ತಾಚ್ಯಾ ಬರ್‍ಯಾ ಕರ್‍ನ್ಯಾಂನಿ.

3. ಕೊಣಾಯ್ಕಿ ಪಾತ್ಯೆನಾಕಾ – ಧಾಡ್ಲೆಲ್ಯಾಕ್ ಸತ್ಮಾನುಂಕ್ ಚುಕಾನಾಕಾ

ಕೊಣಾಯ್ಚೆರ್ ಪಾತ್ಯೆಣಿ ದವರಿನಾಕಾ ಕಿತ್ಯಾಕ್ ತುಂ ನೆಣಾಂಯ್ ತುವೆ ಪಾತ್ಯೆಣಿ ದವರ್ಲಲೊ ಕೆದಾಳಾ ತುಕಾ ಎಕ್ಸುರೊ ಕರ್ತಾ ಮ್ಹಣ್. ಪೂಣ್ ತುಕಾ ಹ್ಯಾ ಸಂಸಾರಾಕ್ ಧಾಡ್ಲೆಲ್ಯಾಕ್ ಸತ್ಮಾನುಂಕ್ ಚುಕಾನಾಕಾ.

4. ಕಾಳ್ಜಾಚೊ ಸಂಬಂಧ್

ಚೆಡುಂ ಆನಿ ಚೆಡ್ಯಾಚೊ ಹಾತಾಚೊ ಸಂಬಂಧ್ ಪಳೆವ್ನ್ ತಿಂ ಪ್ರೇಮಿ ಮ್ಹಣ್ ಸಾಂಗುಂಕ್ ಜಾಯ್ನಾ. ಬಗರ್ ತಾಂಚ್ಯಾ ಕಾಳ್ಜಾಚೊ ಸಂಬಂಧ್ ಆನಿ ಮಿಲನಾನ್ ಮಾತ್ರ್ ತಿಂ ನೀಜ್ ಸಾಂಗಾತಿ ಜಾಂವ್ಕ್ ಪಾವ್ತಾತ್.

5. ತಿರಸ್ಕಾರ್

ಕೊಣಾಯ್ಕಿ ತಿರಸ್ಕಾರ್ ಕರಿನಾಕಾ, ಕಿತ್ಯಾಕ್ ಲ್ಹಾನ್ ಉಜ್ಯಾ ಕಾಡಿ ವಾತಿಕ್ ಉಜ್ವಾಡಾಯ್ತಾ ಆನಿ ಪ್ರಕಾಸ್‌ಭರಿತ್ ಕರುಂಕ್ ಪಾವ್ತಾ.

ತಶೆಂಚ್ ಏಕ್ ಲ್ಹಾನ್ ಆನಿ ಕಿರ್ಕೊಳ್ ಮನಿಸ್ ಉಜ್ವಾಡಾಚ್ಯಾ ಆನಿ ಪ್ರಕಾಸಾಚ್ಯಾ ಜಿವಿತಾ ತೆವ್ಶಿಂ ವರುಂಕ್ ಸಕ್ತಾ.

6. ಮಾನ್ – ಆಕ್ಮಾನ್

ಏಕಾ ಕಾರ್ಯಾಕ್ ಜರ್ ಆಮ್ಕಾಂ ಆಪೊವ್ಣೆಂ ಮೆಳ್ತಾ ಜಾಲ್ಯಾರ್, ಆಮಂತ್ರಣ್ ದಿಲ್ಲ್ಯಾ ತ್ಯಾ ವ್ಯಕ್ತಿಕ್ ಆಮ್ಚ್ಯಾ ಹಾಜರ್ಪಣಾ ಮುಖಾಂತ್ರ್ ಮಾನ್ ಕರುಂಕ್ ಆಮ್ಕಾಂ ಏಕ್ ಆವ್ಕಾಸ್. ಪೂಣ್ ಆಪೊವ್ಣೆಂ ನಾಸ್ತಾನಾ ಖಂಚ್ಯಾಯ್ ಸಂತೊಸಾಚ್ಯಾ ಕಾರ್ಯಾಕ್ ಹಾಜರ್ ಜಾತಾಂವ್ ಜಾಲ್ಯಾರ್, ಆಪೊವ್ಣೆಂ ದೀಂವ್ಕ್ ನಾತ್‌ಲ್ಲ್ಯಾ ತ್ಯಾ ವ್ಯಕ್ತಿಕ್ ಆಮ್ಕಾಂ ಆಕ್ಮಾನ್ ಕರುಂಕ್ ತೊಚ್ ಬರೊ ಸಂದರ್ಭ್.

7. ಸತ್

ಫಕತ್ ಏಕಾ ಸತಾಚ್ಯಾ ಉದ್ಭವಾನ್ ಜಾಯ್ತಿಂ ಫಟ್ ಉತ್ರಾಂ ನಾಸ್ ಕರುಂಕ್ ಜಾತಾತ್.

8. ಉಗ್ತ್ಯಾನ್ ಕೆಲ್ಲಿ ಚುಕ್

ಉಗ್ತ್ಯಾನ್ ಕರ್ಚ್ಯೊ ಚುಕಿ ಪರ್ತ್ಯಾನ್ ಕರಿನಾ ಜಾಂವ್ಚೆ ಸಂದರ್ಭ್ ಆಸ್ತಾತ್.

9. ಗರ್ಜೆಾಂಕ್ ಪಾವ್

ಯಶಸ್ವಿ ಮೆಳ್ಚ್ಯಾ ಉಪ್ರಾಂತ್ ಶಾಭಾಸ್ಕಿ ಪಾಟೊಂವ್ಚ್ಯಾಕೀ, ಯಶಸ್ವಿಚ್ಯಾ ಪ್ರಯತ್ನಾಂತ್ ಆಸ್‌ಲ್ಲ್ಯಾಂಚ್ಯಾ ಗರ್ಜೆಾಂಕ್ ಪಾಂವ್ಚೆಂ ಚಡ್ ಅರ್ಥಾಭರಿತ್.

10.ವ್ಯವಸ್ತಿತ್ ಕಾಮ್

ಅರ್ಧೆಂ ಕುರೆಂ ಕೆಲ್ಲ್ಯಾ ಜಾಯ್ತ್ಯಾ ಕಾಮಾಂಚ್ಯಾಕೀ ವ್ಯವಸ್ತಿತ್ ರಿತಿನ್ ಕೆಲ್ಲೆಂ ಏಕ್ ಕಾಮ್ ಬರೆಂ.

11. ಸಂಬಂಧ್ ಸಾಂಬಾಳ್

ಆಮಿ ಮೋಗ್ ಕರ್ಚ್ಯಾ ಮನ್ಶ್ಯಾಂಚೊ ಸಂಬಂಧ್ ಜೊಡುಂಕ್ ಆಮಿ ವಾಪರ್ಚಿ ಸಕತ್, ಸಂಬಂಧ್ ಆಪ್ಣಾಯಿಲ್ಲ್ಯಾ ಉಪ್ರಾಂತ್, ಸಾಂಬಾಳ್ಚ್ಯಾಂತ್ ಉಣೆ ಜಾಂವ್ಕ್ ನಜೊ.

12. ವಾಡಾವಳ್

ಪೆಲ್ಯಾ ವಿಶಿಂ ಕಾಳ್ಜಿ ದವರ್ಲ್ಯಾರ್ ಮಾತ್ರ್ ಆಮ್ಚಿ ವಾಡಾವಳ್ ಜಾತಾ.

13. ಪೆಲ್ಯಾ ಖಾತಿರ್ ಬಾಳ್ಗುನ್ ದವರ್

ಆಸಲ್ಲೆಂ ಸಕ್ಕಡ್ ಆಮ್ಕಾ ಮಾತ್ರ್ ಜಾಯ್ ಮ್ಹಣ್ ಅತಿಕ್ರಮಣ್ ಕರ್ಚೆಂ ವರ್ವಿಂ ಆಮ್ಚಿ ಅಪ್ರಬುದ್ದತಾ ದಾಖಯ್ತಾಂವ್. ಪೆಲ್ಯಾಕ್ ಮ್ಹಣ್ ಥೊಡೆಂ ಬಾಳ್ಗುನ್ ದವರ್ಚೆ ವರ್ವಿಂ ಆಮ್ಚಿ ವಾಡಾವಳ್ ಕರ್ತಾಂವ್.

14. ಯೋಗ್ಯತಾ

ಆಮ್ಕಾಂ ಯೋಗ್ಯ್ ಆಸ್ಲ್ಲ್ಯೊ ತ್ಯೊ ಸಂಗ್ತ್ಯೊ ಮಾತ್ರ್ ಸ್ವೀಕಾರ್ ಕರ್ಚೆ ವರ್ವಿಂ ಸರ್ಗಿಂಚ್ಯಾ ನಿವಾಸಾಕ್ ಯೋಗ್ಯ್ ಜಾತಾಂವ್.

15. ನೀಜ್ ಭಾವಾರ್ಥ್ ಆನಿ ಸ್ಪಿರಿತ್

ಕಠಿಣ್ ಪರಿಸ್ಥಿತೆಂತ್ ಮಾತ್ರ್ ದೆವಾಕ್ ಉಗ್ಡಾಸ್ ಕರ್ಚೆಂ ನೀಜ್ ಭಾವಾರ್ಥ್ ವ ಸ್ಪಿರಿತ್ ನ್ಹಯ್. ಬಗರ್ ಆಮ್ಚಿ ಪಾತ್ಕಿ ಕರ್ತುಬಾಂ ವಿಸ್ರುನ್ ಸದಾಂಚ್ ತಾಚ್ಯಾ ಸಕ್ತೆಚೆರ್ ಪಾತ್ಯೆಂವ್ಚೆ ನೀಜ್ ಸ್ಪಿರಿತ್ ಆನಿ ಭಾವಾರ್ಥ್.

16. ವೇಳ್ ಪಾಲನ್

ವೇಳಾಚಿ ಶಿಸ್ತ್ ಮತಿಂತ್ ಧರುನ್ ಆಮ್ಕಾ ದಿಲ್ಲ್ಯಾ ಆಮಂತ್ರಣಾಕ್ ವೆಳಾರ್ ಪಾವುನ್ ಮಾನ್ ಕೆಲ್ಯಾರ್, ಆಮ್ಚೆಂ ಹಾಜರ್ಪಣ್ ಏಕ್ ಫಳಾಧಿಕ್ ಘಡಿತ್ ಆಸಾ ಕರುಂಕ್ ಸಕ್ತಾ.

17. ತುಟ್‌ಲ್ಲೊ ಸಂಬಂಧ್

ವೊಮ್ತಾಲ್ಲೆ ಉದಕ್ ಪರತ್ ಪಾಟಿಂ ಭರುಂಕ್ ಪ್ರೇತನ್ ಕೆಲ್ಯಾರೀ ತೆಂ ನಿತಳ್ ಆಸನಾ. ತುಟ್ಲಲೊ ಸಂಬಂಧ್ ಪರತ್ ಏಕ್ ಕೆಲ್ಯಾರೀ ತೊ ಆದ್ಲೆ ಪರಿಂಚ್ ಆಸಾನಾ.

18. ಮಾಮ್ಮಿ– ಸಕ್ತೆಚೊ ಘುಟ್

ಬೂಸ್ಟ್ ಸಚಿನ್ ತೆಂಡುಲ್ಕುರಾಚ್ಯಾ ಸಕ್ತೆಚೊ ಘುಟ್
ಲೇಯ್ಸ್ ಸೈಫ್ ಆಲಿ ಖಾನಾಚ್ಯಾ ಸಕ್ತೆಚೊ ಘುಟ್

ಪೆಪ್ಸಿ ಮಹೇಂದ್ರ್ ಸಿಂಗ್ ಧೋನಿಚ್ಯಾ ಸಕ್ತೆಚೊ ಫುಟ್ ಪೂಣ್, ಮ್ಹಜ್ಯಾ ಸಕ್ತೆಚೊ ಫುಟ್ ಮ್ಹಜಿ ಮಾಮ್ಮಿ.

19. ಭಾಸ್

ತುಕಾ ತುಜ್ಯಾ ಸಕ್ತಿಚೆರ್ ಪಾತ್ಯೆಣಿ ಆಸಾ ತರ್ ಭಾಸ್ ದೀ. ಕಿತ್ಯಾಕ್, ಮೊಡ್ಲ್ಲಿ ಭಾಸ್ ಪರತ್ ಹೆರಾಂನಿ ತುಕಾ ಪಾತ್ಯೆಂವ್ಕ್ ಆವ್ಕಾಸ್ ದೀನಾ.

20. ಕಾಳ್ಜಾಂತ್ ಜಗಯ್

ಕೊಣಾಯ್ಕಿ ಕಾಳ್ಜಾಂತ್ ಜಗಯ್ಲ್ಯಾರ್ ಬರೆಂ, ಆಲ್ಬಮಾಂತ್ ನ್ಹಯ್.

21. ಉದರ್ಗತ್

ದೇಶಾಚ್ಯಾ ಮಾಡ್ತಿರಾಂನಿ ಸ್ವತಂತ್ರಾಕ್ ಲಾಗುನ್ ರಗತ್ ವಾರೊವ್ನ್ ಕಾಡಲ್ಲಿ ವಾಂವ್ಟ್, ಆತಾಂಚ್ಯಾ ಮುಖೆಲ್ಯಾಂನಿ ಆಪ್ಲಾಚ್ಯಾ ಸ್ವಾರ್ಥಾಕ್ ವಾಪರ್ಲ್ಯಾರ್, ಕಶೆಂ ಜಾತಲಿ ಆಮ್ಚಿ ಉದರ್ಗತ್?

22. ನಿರ್ಧಾರ್ ಆನಿ ಸಮರ್ಪಣ್

ಅರ್ಧೆಂ ಕುರ್‍ಯಾ ಸಮರ್ಪಣಾಂತ್ ಆನಿ ತುರಂತ್ ನಿರ್ಧಾರಾಂತ್ ಸಂಪೂರ್ಣ್ ತೃಪ್ತಿ ಆಸನಾ ಆನಿ ಪಶ್ಚಾತ್ತಾಪ್ ಆಸ್ತಾ ಜಾಲ್ಲ್ಯಾನ್ ಹ್ಯೊ ದೊನ್ಯಿ ಜಿವಿತ್ ಪೂರ್ಣ್ ಕರುಂಕ್ ಸೊಡಿನಾಂತ್.

23. ದರ್ವಡ್ ಆನಿ ಗಳಾಯ್

ದರ್ವಡ್ ಆನಿ ಗಳಾಯ್ ಜಾಯ್ತ್ಯಾ ಸಂಗ್ತಿ ಹೊಗ್ಡಾಂವ್ಕ್ ಕಾರಣ್.

24. ಸಮಸ್ಸಾಕ್ ಲಾಗುನ್ ಸಂಬಂಧ್ ತುಟಯ್ನಾಕಾ

ಸಮಸ್ಸಾಕ್ ಲಾಗುನ್ ಎಕ್ ಸಂಬಂಧ್ ತುಟಯ್ಲ್ಯಾರ್ ಸಮಸ್ಸೊ ಯೆಂವ್ಚೆ ರಾವನಾ. ಬಗರ್ ಭಾಂದ್ ತುಟಯ್ಲ್ಯಾಕ್ ಲಾಗುನ್ ಸಮಸ್ಸೊ ಚಡಿತ್ ಜಾಂವ್ಚೆ ಆಸ್ಪದ್ ಸಬಾರ್.

25. ವಾವ್ರಾಚೆರ್ ಮೋಗ್

ಆಪ್ಲ್ಯಾ ವಾವ್ರಾಚೆರ್ ಮೋಗ್ ದವರ್ಲ್ಲೊ ಬರೆಂ ಜೊಡ್ತಾ. ಪೂಣ್

ಪಯ್ಯಾಂಚೇರ್ ಮೋಗ್ ದವರ್‍ಲ್ಲೊ ಜೊಡ್‍ಲ್ಲೆಂಯ್ ಹೊಗ್ಡಾಯ್ತಾ.

26. ದೆವಾಚೊ ಜಾಗೊ ದೆವಾಕ್ ದೀ

ಉತ್ತೀಮ್ ವೆಕ್ತಿತ್ವಾಂಚ್ಯಾ ಮನ್ಶ್ಯಾಂಕ್ ಪಳೆವ್ನ್ ಸಂತೊಸ್ ಪಾವ್ಯೆತ್. ಪೂಣ್ ತಾಂಕಾ ದೆವಾಚೊ ಜಾಗೊ ದಿಂವ್ಚೊ ಭಿಲ್ಕುಲ್ ಸಾರ್ಕೆಂ ನ್ಹಯ್.

27. ನೀದ್ ಪಡ್ಚ್ಯಾಕ್ ಕೊಲೆಜಿಚೆ ಬುಕ್ ವಾಚ್

ಬರಿ ನೀದ್ ಪಡನಾ ಜಾಂವ್ಚೊ ಸಮಸ್ಸೊ ಆಸಾ ಜಾಲ್ಯಾರ್ ನಿವಾರುಂಕ್ ಮ್ಹಜೆಲಾಗಿ ಉಪಾವ್ ಆಸಾ. ಮ್ಹಜ್ಯಾ ಕೊಲೆಜಿಚೆ ಬೂಕ್ ವಾಚಾ, ನೀದ್ ಬರಿ ಪಡ್ತಾ.

28. ಚಾಲನ್

ದರ್‍ವಡುನ್ ವಾಹನ್ ಚಲಯ್ಲ್ಯಾರ್ ವೇಗಾನ್ ಜೀವ್ ಸಂಪಯ್ತಾಯ್.

29. ಸಂವಹನ್

ಸಂವಹನ್ ಆಸ್ಲ್ಯಾರ್ ಮಾತ್ರ್ ಸಂಬಂಧ್ ಸುವೆಸ್ತಿತ್ ರಿತಿನ್ ವಾಡ್ತಾ.

30. ಕಷ್ಟಾಂತ್ ವಾಂಟೆಲಿ

ಹೆರಾಂಚ್ಯಾ ಕಷ್ಟಾಂತ್ ವಾಂಟೆಲಿ ಜಾಂವ್ಚೆಂ ಬರೆಂ. ಹೆರಾಂಚ್ಯಾ ಕಷ್ಟಾಂಕ್ ಕಾರಣ್ ಜಾಂವ್ಚೆಂ ನ್ಹಂಯ್.

31. ಬರಯಿಲ್ಲೆಂ ಆನಿ ಉಲಯಿಲ್ಲೆಂ ಪಾಳ್

ಹಜಾರ್ ಪಾನಾಂ ಬರೊವ್ನ್ ಆನಿ ಸಬಾರ್ ಉತ್ರಾ ಉಲೊವ್ನ್ ಏಕ್ ಬರಾಪ್ ಆನಿ ಉತರ್ ಪಾಳಿನಾ ಜಾಲ್ಯಾರ್ ಸಗ್ಳೆಂಚ್ ವ್ಯರ್ಥ್.

32. ಸಪ್ಣಾಂ

ದೆವಾಚ್ಯಾ ಚಿಂತ್ಪಾ ಪರ್ಮಾಣೆಂ ನಾ ತರ್ ಆಮ್ಚಿಂ ಸಪ್ಣಾಂ ಅಧುರಿಂ.

33. ಲೋಕ್

ಉಜ್ಯಾಕಾಡಿ ಸಂಸಾರ್ ಉಜ್ವಾಡಾಯ್ತ್ ವ ಕಿಣಾನ್ ಭಸ್ಮುನ್ ಸೊಡಿತ್. ತಶೆಂಚ್ ತುಜೆ ಭೊಂವ್ತಿಲೊ ಲೋಕ್, ತುಜೆಂ ಜಿವಿತ್ ಬಾಂದಿತ್ ವ ಮೊಡಿತ್.

34. ಚಿಂತಾ ನಾಕಾ

ಆಮ್ಚಿ ಸಾರ್ಕಿ ಕರ್ನಿ ಚುಕಿಚಿ ಮ್ಹುಣ್ ಕೊಣೆಂಯ್ ಸಮ್ಜಲ್ಯಾರ್ ಚಿಂತಾ ನಾಕಾ, ಲೊಕಾ ಮನ್ ಸುಧ್ರಾಂವ್ಚೆ ಆಮ್ಚ್ಯಾ ಹಾತಾಂತ್ ನಾ.

35. ಕಾಳ್ಜಾಚೆರ್ ಬರಯಿಲ್ಲೆಂ

ಕಾಗ್ದಾರ್, ಸ್ಲೇಟಿರ್, ಫಾತ್ರಾರ್ ವ ವೊಣ್ದಿರ್ ಬರಯಿಲ್ಲೆಂ ಕಶೆ ಪುಣಿ ಪುಸುನ್ ಕಾಡ್ಯೆತ್, ಪೂಣ್ ಕಾಳ್ಜಾಚೆರ್ ಬರಯಿಲ್ಲೆಂ ಪುಸುಂಕ್ ಅಸಾಧ್ಯ್. ಕಿತ್ಯಾಕ್ ತೆಂ ಫಕತ್ ಬರಯಿಲ್ಲೆಂ ನ್ಹಯ್, ಛಾಪುಲ್ಲೆಂ.

36. ತುಜೆ ಖಾತಿರ್ ಜಿಯೆ

ತುಜೆ ಖಾತಿರ್ ಜಿಯೆತಾಯ್ ಜಾಲ್ಯಾರ್, ತುಜೆಲಾಗಿಂ ಕಾಂಯ್ ನಾ ಆಸುನ್‌ಯೀ ಖುಶಾಲ್ ರಾವ್ತಾಯ್. ಪೂಣ್ ಜರ್ ತುಂ ದುಸ್ರ್ಯಾಂ ಖಾತಿರ್ ಜಿಯೆತಾಯ್ ತರ್, ತುಜೆಲಾಗಿಂ ಕಿತ್ಲೆ ಆಸ್ಲ್ಯಾರ್‌ಯಿ ಖುಶಾಲ್ ಆಸ್ಚೊ ನಾಂಯ್.

37. ನಿರ್ಮಳ್ ಮೋಗ್

ನಿರ್ಮಳ್ ಮೋಗ್ ನಿಶ್ಚಿತ್ ಜಾವ್ನಾಸಾ.

38. ಹರ್ ಧರ್ಮಾ ಥಂಯ್ ಸಮಾನ್ ಮಾನ್

ದುಸ್ರ್ಯಾ ಧರ್ಮಾಕ್ ಸಕ್ಲಾ ಘಾಲ್ಲ್ಯಾನ್ ಏಕ್ ಧರ್ಮ್ ಉಂಚ್ಲೊ ಜಾಯ್ನಾ, ಹರ್ ಧರ್ಮಾಕ್ ಸಮಾನ್ ಮಾನ್ ದಿಂವ್ಚೊ ದೆವಾಕ್ ಮಾಂದ್ಚೆ ಆರಾಧಾನ್.

39. ಆಶಾ ನಾತ್‌ಲ್ಲೊ ಮೋಗ್

ಆಶಾ ನಾತ್‌ಲ್ಲ್ಯಾ ಮೊಗಾಕ್ ನಾಸ್ ನಾ.

40. ದೆವಾಚಿ ಸೆವಾ

ದೆವಾಚ್ಯಾ ಸೆವೆಕ್ ಸಂಪೂರ್ಣ್ ಸಮರ್ಪಣ್, ದಿತಾ ಆಮ್ಕಾ ಅಮರ್ ಸಂರಕ್ಷಣ್.

41. ನೀಜ್ ಸಂತೊಸ್

ನವ್ಯೊ ವಸ್ತು ಕಾಣ್ಘೆತಾನಾ ಸಂತೊಸ್ ಭೊಗ್ತಾ. ಪೂಣ್ ಸಾಂಡ್‌ಲ್ಲೊ ಪರ್ನೊ ವಸ್ತು ಪಾಟಿಂ ಮೆಳ್ತಾನಾ ಜಾಂವ್ಚೊ ಸಂತೊಸ್ ಭೋವ್ ಅಪುರ್ಬಾಯೆಚೊ. ಸಾಂಡ್‌ಲ್ಲ್ಯೊ ವಸ್ತು ಸೊಧುಂಕ್ ಆಳ್ಸಾಯ್ ದಾಕವ್ನ್ ನವ್ಯೊ ಮೊಲಾಂವ್ಕ್ ವಚುನ್ ಲುಕ್ಸಾಣ್ ಕರ್‌ನ್ ಘೆನಾಕಾ.

42. ವೇಳ್

ಆತಾ, ತುಕಾ ವೇಳ್ ದಿತೆಲ್ಯಾಕ್ ಪಯ್ಸ್ ಕೆಲ್ಯಾರ್, ಫಾಲ್ಯಾಂ ತಾಚೆ ಸಂಗಿ ವೇಳ್ ಖರ್ಚುಂಕ್, ವೇಳ್ ಆಸ್ಲ್ಯಾರ್‌ಯಿ ತೊ ಮನಿಸ್ ನಾ ಜಾಂವ್ಕ್ ಪುರೊ. ತ್ಯಾ ದೆಕುನ್ ಆತಾಂ ವೇಳ್ ದಿತೆಲ್ಯಾಕ್ ಆತಾಂಚ್ ಮಹತ್ವ್ ದೀ.

43. ಭೆಟೊವ್ಣಿ

ದೆವಾಕ್ ಆಮ್ಚೆಂ ಕಾಳಿಜ್ ಭೆಟೊಂವ್ಕ್ ವಿಸ್ರುನ್ ವಸ್ತು ಅರ್ಪುಂಕ್ ಮುಖಾರ್ ಸರ್ಲ್ಯಾರ್ ತಾಂತುಂ ಕಾಂಯ್ ಅರ್ಥ್ ನಾ.

44. ಇಷ್ಟಾಗತ್

ನೀಜ್ ಇಷ್ಟಾಗತ್ ಜಿವಿತಾಚೊ ಏಕ್ ಭಾಗ್ ಮಾತ್ರ್ ನ್ಹಯ್, ಪೂಣ್ ಅಖ್ಖೆಂ ಜಿವಿತ್‌ಚ್. ಬರ್‍ಯಾ ಇಷ್ಟಾಗತೆಚೆಂ ಪರಿಸರ್, ವಾಯ್ಟ್ ಸಕ್ತೆಕ್ ಅಂತ್ ಹಾಡ್ತಾ.

45. ಖಬ್ರೊ

ಹೆರಾಂ ವಿಶಿಂ ವಾಯ್ಟ್ ಖಬ್ರೊ ಕರ್ತಾನಾ, ಆಯ್ಕತೆಲ್ಯಾಂ ಮುಖಾರ್ ತುಜೊ ವಾಯ್ಟ್ ಗೂಣ್ ತುಕಾಚ್ ವಿಕ್ರಿತ್ ಕರ್ತಾ.

46. ಬರ್‍ಯಾಂಕ್ ಬರೆಂಚ್ ಜಾತಾ

ಜಿತ್ಲೆಂ ಆಮಿ ಬರ್‍ಯಾ ಮನ್ಶಾಕ್ ವಾಯ್ಟ್ ಮ್ಹಣ್ ಲೆಖ್ತಾಂವ್, ತಾಚ್ಯಾಕ್‌ಯೀ ಚಡಿತ್ ತೊ ಬರೊ ಜಾತಾ.

47. ವಾಯ್ಟ್–ತಾತ್ಕಾಲಿಕ್

ವಾಯ್ಟಾಕ್ ತುಜೆ ಸಾಂಗಾತಾ ಮೆಳ್‌ಲ್ಲೊ ಮನಿಸ್ ಚಡ್ ತೇಂಪ್ ತುಜೆ ಸಾಂಗಾತಾ ರಾವನಾ.

48. ಜಯ್ತ್

ನಿರಂತರ್ ಸಲ್ವೊಣಿ ವೈಭವಿಕ್ ಜಯ್ತ್ ಜೊಡುಂಕ್ ತಯಾರ್ ಕರ್‍ತಾ.

49. ವಾಲೆಂಟೈನ್ಸ್ ಡೇ

ಮೋಗ್ ಫಕತ್ 'ವಾಲೆಂಟೈನ್ಸ್ ಡೇ'ಕ್ ಮಾತ್ರ್ ವೆಂಗೆಂತ್ ಘೆವುನ್ ಆರಾವ್ನ್ ಧರುಂಕ್ ನ್ಹಯ್, ಬಗರ್ ಹರ್ ದೀಸ್ ಯೆಂವ್ಚ್ಯಾ ಕಷ್ಟಾಂಕ್ ಸಾಂಗಾತಾ ವೇಂಗ್ ಮಾರುಂಕ್.

50. ನೀಜ್ ಮೋಗ್ ಬದ್ಲಾವಣ್ ಆಶೆನಾ

ನೀಜ್ ಮೋಗ್ ಬದಲ್ ಜಾಂವ್ಕ್ ಆಪೇಕ್ಷಿನಾ. ಬಗರ್ ಆಸ್‌ಲ್ಲ್ಯಾಂತ್ ಖುಶ್ ರಾವ್ತಾ.

51. ನೆಣಾಸ್ತಾ ಉಲಯ್ನಾಕಾ

ನೆಣಾಸ್ತಾ ಕೊಣಾಂಯ್ ವಿಶಿಂ ಎಕ್‌ಯೀ ಘಟ್ಕಿರೊ ಸಬ್ದ್ ಉಲೊನ್, ಅಖ್ಖೆ ತುಜೆ ಬರೆಪಣ್ ನಾಸಾಚಾ ಕಂದ್ಕಾಂತ್ ಘಾಲಿನಾಕಾ.

52. ಇಷ್ಟಾಗತೆಚೊ ಬಾಂದ್

ನವಿ ಆನಿ ಪರ್ನಿ ಇಷ್ಟಾಗತ್ ಮ್ಹಣ್ ವಿಂಗಡ್ ಕರ್ಚೆಂ ಸಮಾ ನ್ಹಯ್. ನವಿ ಇಷ್ಟಾಗತ್ ನವೆಸಾಂವ್ ಹಾಡಿತ್. ಪೂಣ್ ಪರ್ನ್ಯಾ ಇಷ್ಟಾಗತೆಚೊ ಬಾಂದ್ ನವ್ಯಾ ಇಷ್ಟಾನ್ ಜೊಡುಂಕ್ ವೇಳ್ ವೆತಲೊ.

53. ಮಾನ್ಸುಗಿ

ಫಕತ್ ಬರೆಂ ನೆಸ್ಚ್ಯಾಂತ್ ಮಾತ್ರ್ ನಾ, ಬರೆಂ ನಡ್ತೆ ನೆಸ್ಲ್ಯಾರ್ ತಿಚ್ ಖರಿ ಮಾನ್ಸುಗಿ.

54. ಪೆಲ್ಯಾಚೆ ಕಷ್ಟ್ ಸಮ್ಜೊನ್ ಘೆ

ಪೆಲ್ಯಾಚೆ ಕಷ್ಟ್ ಸಮ್ಜೊಂಚೆ ವರ್ವಿಂ ಆಮ್ಚೆ ಕಷ್ಟ್ ಹಾಳೂ ಜಾತಾತ್.

55. ನೀಜ್ ಮನ್ಶಾಪಣ್

ಆಮಿ ಪೊಸ್‌ಲ್ಲ್ಯಾ ಮೊನ್ಜಾತಿಕ್ ಮನ್ಶಾಪರಿ ನೆಟೊವ್ತೆತಾ. ಪೂಣ್ ಆಮ್ಚೆ ಥಂಯ್ ನೀಜ್ ಮನ್ಶಾಪಣ್ ನಾ ಜಾಲ್ಯಾರ್ ಆಮ್ಚ್ಯಾ ಮನ್ಶಾ ಜಾತಿಕ್ ಅರ್ಥ್ ನಾ.

56. ಮತ್ ಉಜ್ವಾಡಾಯ್

ಮತ್ ಉಜ್ವಾಡಾಯ್ಯಾನ್ಸ್ತಾ ಫಕತ್ ಹಜಾರೊಂ ವಾತಿ ಪೆಟಯ್ಲ್ಯಾರ್ ತಾಂತುಂ ಕಿತೆಂ ಫಾಯ್ದೊ?

57. ಜಯ್ತಾಂತ್ ಜಮೊ ನಾಕಾ

ಜಿಕ್ತಾನಾ ತುಜೆ ಪಾಟ್ಲ್ಯಾನ್ ವ್ಹಡ್ ಜಮೊ ಆಸ್ಚೆ ಪ್ರಾಸ್, ತುಂ ಸಲ್ವತಾನಾ ತುಜ್ಯಾ ಕಾಳ್ಜಾಂತ್ ಏಕ್ ವೆಕ್ತಿ ಆಸ್ಲ್ಯಾರ್ ತಿಚ್ ವ್ಹಡ್ ದಾದೊಸ್ಕಾಯ್.

58. ಭದ್ರತೆಚೆಂ ಜಿವಿತ್

ಸಂಸಾರಿಕ್ ಸವ್ಲತ್ಯೊ ಆಸ್ಲ್ಯಾರ್ ಫಕತ್ ಸಂಸಾರಿಕ್ ಜಿವಿತ್ ಸರಳ್. ಪೂಣ್ ಹೆರಾ ಥಂಯ್ ಬರೊ ಸಂಬಂಧ್ ಆಸ್ಲ್ಯಾರ್ ಭದ್ರತಿಚೆ ಜಿವಿತ್.

59. ಸ್ಪರ್ಧೊ

ಆಪ್ಣಾಚಿ ತಾಕತ್/ಯಶಸ್ವಿ ಮೆಜುಂಕ್ ಸ್ಪರ್ಧೊ ಗರ್ಜೆಚೊ. ಪೂಣ್ ಹೆರಾಂಕ್ ಲೊಟುನ್ ಘಾಲ್ನ್ ಆಪ್ಣಾಚಿ ತಾಕತ್/ಯಶಸ್ವಿ ಭೊಗ್ಚೆಂ ವಿಕೃತ್‌ಪಣ್.

60. ಸಕ್ಕಡ್‌ಯೀ ಗರ್ಜ್

ಸುರ್‌ಯೊ ದಿಸಾಚೊ ರಾಯ್,
ಚಂದ್ರೆಮ್ ರಾತಿಚೊ ಕುಂವರ್,
ಆನಿ
ತಾರಾಂ ಆಕಾಸಾಚೆ ಆಂಜ್
ತರೀ
ಮೊಗಾಚೆಂ/ಚೊ ಮನಿಸ್
ಲಾಗಿಂ ಆಸ್ಲ್ಯಾರ್
ತೆಂ ಪೂರಾ ಕಾಂಯ್ಚ್ ನ್ಹಯ್.
ಪೂಣ್ ತೊಚ್ ಮನಿಸ್ ಪಯ್ಸ್ ಗೆಲೊ/ಲೆಂ ತರ್,
ಸಾಂಗಾತಾ ಖರ್ಚಿಲ್ಲ್ಯೊ ಘಡಿಯೊ ವಿಸ್ರುನ್–
ಹೆರ್ ಸಗ್ಳೆ ಗರ್ಜೆಚೆ ಮ್ಹಣ್ ಭೊಗ್ತಾ,
ತ್ಯಾ ಗೆಲ್ಲ್ಯಾ ಮನ್ಶಾಕ್ ಸೊಡ್ನ್!

61. ಸರ್ಗಿಂಚೆ ವಾರೆಸ್ದಾರ್

ಖೊಟೊ ಸ್ಪಿರಿತ್ ವಿಂಚ್‌ಲ್ಲೆ ವರ್ವಿಂ ಸರ್ಗಿಂಚೆ ವಾರೆಸ್ದಾರ್ ಜಾಂವ್ಚ್ಯಾ ಯಾದಿ ಥಾವ್ನ್ ಆಮ್ಚೆಂ ನಾಂವ್ ಚುಕವ್ನ್ ಘೆತಾಂವ್.

62. ಫಸವ್ಣಿ

ಥೊಡೆ ಪಾವ್ಟಿಂ ಥೊಡ್ಯಾಂಕ್ ಫಸಂವ್ಕ್ ಜಾತಾ. ಜಾಯ್ತೆ ಪಾವ್ಟಿಂ ಹೆರ್ ಥೊಡ್ಯಾಂಕ್ ಫಸವ್ಯೆತಾ. ಪೂಣ್ ಸರ್ವ್ ವೆಳಾರ್ ಸಕ್ದಾಂಕ್ ಫಸಂವ್ಕ್ ಜಾಯ್ನಾ ತೆಂ ಮತಿಂತ್ ಧರ್.

63. ಆಮಾಲ್ ಸೇವನ್

ಆಮಾಲ್ ಸೇವನಾಕ್ ಲಾಗುನ್ ಜಾಯ್ತೆ ಪಯ್ಶೆ ವಿಬಾಡ್ ಕರಿತ್ ಜಾಲ್ಯಾರ್, ಏಕ್ ದೀಸ್ ಆಮಾಲ್ ಸೇವನಾ ಥಾವ್ನ್ ನಿವಾರಣ್ ಜೊಡುಂಕ್ ಇಲ್ಲೆ ಪಯ್ಶೆಯೀ ಆಸ್ಚೆನಾಂತ್.

64. ಸೊಸ್ಣಿಕಾಯ್

ನಾಕಾಚೆರ್ ಲ್ಹಾನ್ ಘಾಯ್ ಜಾಲ್ಯಾರ್, ದೊಂಗೊರ್‌ಚ್ ಯೇವ್ನ್ ಬಸ್‌ಲ್ಲೆ ಪರಿಂ ಆಮ್ಚ್ಯಾ ದೊಳ್ಯಾಂಕ್ ದಿಸ್ತಾ. ಪೂಣ್ ಆರ್ಸ್ಯಾಂತ್ ಪಳಯಿಲ್ಲೆವರ್ವಿಂ ತಾಚೊ ನೀಜ್ ಗಾತ್ರ್ ಕಳ್ತಾ. ತ್ಯಾಚ್ ಪರಿಂ ಆಮ್ಚ್ಯಾ ಜಿವಿತಾಂತ್ ಲ್ಹಾನ್ ತ್ರಾಸ್ ಆಯ್ಲ್ಯಾರ್ ವ್ಹಡ್ ಕಠಿಣ್ ಪರಿಸ್ಥಿತಿಚ್ ಆಯಿಲ್ಲ್ಯಾ ಪರಿಂ ದಿಸ್ತಾ. ಸೊಸ್ಣಿಕಾಯೆನ್ ಫುಡೆಂ ವಚುನ್ ಅನ್ಭೋಗ್ ಕೆಲ್ಯಾರ್ ಮಾತ್ರ್ ತೆ ಕಾಂಯ್ಚ್ ನ್ಹಯ್ ಮ್ಹಣ್ ಭೊಗ್ತಾ.

65. ಸಂಬಂದಾಂತ್ ಫುಟ್

ಸಂಬಂದಾಂತ್ ಜಾಂವ್ಚಿ ಫುಟ್, ಖೊಟ್ಯಾ ಜಿವಿತಾಕ್ ವಾಟ್ ನ್ಹಯ್.

66. ಭುರ್ಗೆಪಣಾಚೊ ಸ್ವಭಾವ್

ಲ್ಹಾನ್ ಭುರ್ಗ್ಯಾಪರಿಂ ಜಾಂವ್ಚೆಂ ಮ್ಹಳ್ಯಾರ್ ಭುರ್ಗ್ಯಾಂಚೆಂ ದೈಹಿಕ್ ಸ್ವರೂಪ್ ಘೆಂವ್ಚೆ ನ್ಹಯ್, ಬಗರ್ ತಾಂಚೊ ನೆಣ್ತೊ ಆನಿ ಮುಗ್ದ್ ಸ್ವಭಾವ್ ಆಪ್ಣಾಂವ್ಚೊ.

67. ಮೊರ್ನಾಚ್ಯಾ ವೆಳಾರ್ ಮಾಗ್ಚೆಂ

ಕೊಣಾಯ್ಚ್ಯಾ ಮೊರ್ನಾ ವೆಳಾರ್ ರಡ್ಲ್ಯಾರ್ ತೊ ಜೀವ್ ಜಾಂವ್ಚೊ ನಾ ತೆಂ ಸತ್. ಪುಣ್ ದುಖಾಂ ಗಳೊವ್ನ್ ತಾಚೆ ಪಾಸತ್ ಮಾಗ್ಲ್ಯಾರ್ ತಾಕಾ ಸಾಸ್ಣಿಕ್ ಜಿವಿತ್ ಖಂಡಿತ್.

68. ಕಾಳ್ಜಾಚಿ ಜತನ್

ಕಾಳ್ಜಾಚೆಂ ಗಾತ್ರ್ ಆನಿ ರೂಪ್ ಲ್ಹಾನ್, ಪುಣ್ ಜಾಯ್ತ್ಯಾಂಚಿ ಜತನ್ ಕರ್ನ್ ಜಾತಾ ತೆಂ ಮಹಾನ್.

69. ಸಮರ್ಥಕಾಚೊ ನಷ್ಟ್

ಉತ್ತಿಮ್ ಸಮರ್ಥಕಾಚೊ ಲುಕ್ಸಾಣ್, ನಿಷ್ಪ್ರಯೋಜಕ್ ನಷ್ಟಾಕ್ ಪಾವಯ್ತಾ.

70. ಪ್ರತಿಕ್ಷಾ ಕರ್ಚೆಂ

ಕೊಣಾಯ್ಕಿ ಲಾಂಬ್ ವೆಳಾಕ್ ಪ್ರತಿಕ್ಷಾ ಕರುಂಕ್ ಕಾರಣ್ ಜಾಂವ್ಚೆ ನ್ಹಯ್, ಕಿತ್ಯಾಕ್ ಆಮಿ ತಾಂಕಾಂ ಪಾವ್ತಾ ಮ್ಹಣಾಸರ್ ತಾಂಚ್ಯಾ ಜಿವಿತಾಚಿ ಆವ್ದಿಚ್ ಆಕೇರ್ ಜಾಲ್ಯಾರ್?

71. ಬರೆಂಪಣ್ ವಾಡಯ್

ತುಜಿ ಅಸ್ಕತ್ಕಾಯ್ ಅಸ್ಕತ್ ಕೆಲ್ಯಾರ್ ಮಾತ್ರ್ ಬರೆಂಪಣ್ ವಾಡ್ತಾ.

72. ಗೂಂಡ್ ಚೀಂತ್

ಜರ್ ತುಜ್ಯಾ ಮೋಗ್ ಕರ್ನ್ಯಾರಾಕ್ ಸೊಡ್ಚೊ ಸಂದರ್ಭ್ ಆಯ್ಲ್ಯಾರ್ ತಾಚೆ ವಿಣೆ ಜಿಯೆಂವ್ಕ್ ಹಜಾರ್ ವಾಟೊ ಸೊಧ್ಲ್ಯಾ ಉಪ್ರಾಂತ್‌ಚ್ ತಾಕಾ ಸೊಡ್. ತುಜ್ಯಾ ಅದೃಷ್ಟಾನ್ ಥೊಡ್ಯಾ ತೇಂಪಾ ಉಪ್ರಾಂತ್ ಪಯ್ಲೆಂಚ್ಯಾಕ್‌ಯಿ ಚಡ್ ಮೋಗ್ ಕರ್ತಲೊ ಮೆಳ್ತಾ ಜಾಲ್ಯಾರ್, ಪಯ್ಲ್ಯಾ ಪ್ರೇಮಿಚ್ಯೊ ಹಜಾರ್ ಅಸ್ಕತ್ಕಾಯೊ, ಜ್ಯೊ ತುಕಾ ತಾಚೊ ಸಾಂಗಾತ್ ಸೊಡುಂಕ್ ಕಾರಣ್ ಜಾಲ್ಯೊ ತ್ಯೊ ಉಗ್ಡಾಸ್ ಕೆಲ್ಯಾ ಉಪ್ರಾಂತ್‌ಚ್ ಆನ್ಯೆಕ್ಲ್ಯಾಚೊ ಸಾಂಗಾತ್ ಜೊಡ್.

73. ತಿದ್ವಣಿ

ರಾಗಾನ್ ಕರ್ಚಿ ತಿದ್ವೊಣಿ ಜಾಯ್ತ್ಯಾ ಚುಕಿಚ್ಯಾ ಕರ್ನ್ಯಾಂಕ್ ಕಾರಣ್ ಜಾತಾ.

74. ಮಾಗ್ಣೆಂ ಜಾಂವ್ದಿ ನ್ಹೆಸಣ್
ಮಾಗ್ಣ್ಯಾಂಚೆ ಬಳ್ ಜಾಂವ್ದಿ ಆಮ್ಚೆಂ ನ್ಹೆಸಣ್.

75. ಭೃಷ್ಟಾಚಾರ್
ಭೃಷ್ಟಾಚಾರಾಚ್ಯಾ ಸಂಪೂರ್ಣ್ ಮುಕ್ತಿ ವಿಣೆಂ, ನೀಜ್ ಸ್ವಾತಂತ್ರ್ ದಿಸಾಚೆ ಆಚಾರ್ಣಿ ಅಸಾಧ್ಯ್.

76. ಜಿವಿತಾಚೆಂ ಲಿಸಾಂವ್
ಜಿವಿತ್ ಏಕ್ ಕಠಿಣ್ ಲಿಸಾಂವ್, ಹರ್‍ಯೆಕಾ ವೆಕ್ತಿಚೆ ಹಾಜರ್ವಣ್ ಜಿವಿತಾಚೆಂ ಲಿಸಾಂವ್ ಶಿಕೊಂಕ್, ಸೊಭಿತ್ ಆನಿ ಸಂಪೂರ್ಣ್ ಕರುಂಕ್ ಏಕ್ ನಾ ಆನ್ಯೇಕ್ ವಿಧಾನ್ ಶಿಕಯ್ತಾ. ಸಕ್ಡಾಂ ಥಾವ್ನ್ ಶಿಕ್ಚೆಂಚ್ ಜಿವಿತಾಚೊ ಧ್ಯೇಯ್.

77. ಪೆಲ್ಯಾಚಿ ಝುಡ್ತಿ
ದೈಹಿಕ್ ದಿಸಪ್ ಪಳೆವ್ನ್ ತೊ ಅಸೊ ಆನಿ ತಸೊ ಮ್ಹಣ್ಚೆಂ ನ್ಹಂಯ್. ಪುಣ್ ಮಾನಸಿಕ್ ಸ್ಥಿತಿಗತ್ ಅರ್ಥ್ ಕರ್ನ್ ನೀಜ್ ಜಾವ್ನ್ ತೊ ಕಸೊ ತೆಂ ಜಾಣಾ ಜಾಲ್ಲೆ ವರ್ವಿಂ ಸಾರ್ಕಿ ನೀತ್ (ಝುಡ್ತಿ) ಜಾತಾ.

78. ಮಾನ್ ನಾಸ್ ಕರ್ನ್ ಘೆನಾಕಾ
ಏಕಾ ವೆಕ್ತಿತ್ವಾಚಿ ಸಕತ್ ಮಜೆಚಿ ಆನಿ ಚೆಷ್ಟಾಯೆಚಿ ವಸ್ತ್ ಕರ್ನ್ ಥಾಪ್ಚೆ ವರ್ವಿಂ ಆಮ್ಕೊ ಮಾನ್ ಉಗ್ತ್ಯಾನ್ ಪುಸುನ್ ಘೆತಾಂವ್.

79. ಅಧಿಕ್ ಉರ್ಬಾ
ಪೆಲ್ಯಾಚ್ಯಾ ಬರೆಪಣಾ ಪಾಸತ್ ಆಮ್ಚಿ ಸಕತ್ ಝುರೊಂವ್ಚೆ ವರ್ವಿಂ ಅಧಿಕ್ ಉರ್ಬಾ ಆನಿ ಸತ್ವ್ ಜೊಡ್ನ್ ಘೆತಾಂವ್.

80. ತುಕಾಚ್ ಜಾಣಾ ಜಾ
ಆಮ್ಚೆಂ ಅಸ್ತಿತ್ವ್ ಜಾಣಾ ಜಾಲ್ಯಾರ್ ಮಾತ್ರ್ ಹೆರಾಂಚೆ ವ್ಯಕ್ತಿತ್ವ್ ಸಮ್ಜೊಂಕ್ ಜಾತಾ.

81. ಪ್ರಸ್ತುತ್ ಕಾಳಾಚಿ ರೂಚ್
ಗಮ್ಮತ್ ಮಾರುಂಕ್ ಯೆಂವ್ಚ್ಯಾ ಘಡಿಯೆಕ್ ರಾಕುನ್ ರಾವ್ಲ್ಯಾರ್ ಪ್ರಸ್ತುತ್ ಘಡಿಯೆಚಿ ರೂಚ್ ಚಾಕುಂಕ್ ಜಾಯ್ನಾ.

82. ಪ್ರದರ್ಶನ್ ಆನಿ ಪರಿವರ್ತನ್

ಕುಡಿಚ್ಯಾ ವಿಶ್ವ್ಯಾಂಚೆಂ ಪ್ರದರ್ಶನ್ ಕರ್ನ್ ಹೆರಾಂಕ್ ತಾಳ್ಯಾಂಕ್ ಘಾಲ್ಚ್ಯಾಕ್‌ಯಿ, ಗುನ್ಯಾವಾಂತ್ಲೆಂ ಮಾಫಿ ಕರ್ಚೆಂ ಕಾಳಿಜ್ ದಾಕೊವ್ನ್ ಎಕ್ಲ್ಯಾಕ್ ಪರಿವರ್ತನ್ ಕರ್ಚೆಂ ಶೆಗುಣ್‌ಪಣ್.

83. ಕೊಣಾಕ್ ಸತ್ಮಾಂದ್ತಾಯ್?

ತಾಂಕಿ ಪ್ರಾಸ್ ಜಡಾಯ್ ವಾವ್ರೊಂವ್ಚೆ ವರ್ಿಂ ಆಮ್ಕಾಂಚ್ ಪಯ್ಲೊ ಮಾರ್, ತ್ಯಾ ದೆಕುನ್ ಭೆಷ್ಟೆಂಚ್ ಘುಗಾರುನ್ ಹೊಗ್ಳಿಕ್ ಕರ್ತೆಲ್ಯಾಕ್ ಪಾತ್ಯೆನಾಕಾ. ಬಗರ್ ತುಜೊ ಬರೊ ಗೂಣ್ ಮಾನುನ್ ಫೆವ್ನ್ ಬರೆಂ ಚಿಂತ್ತೆಲ್ಯಾಕ್ ಮಾತ್ರ್ ಸತ್ಮಾಂದ್.

84. ನೀಟ್ ತಿದ್ವೊಣಿ

ಚುಕಿದಾರಾಲಾಗಿಂ ನೀಟ್ ಉಲೊವ್ನ್ ತಿದ್ವುಂಚೆಂ ಸೊಡ್ನ್ ತಾಚ್ಯಾ ಪಾಟ್ಲ್ಯಾನ್ ದುಸ್ರ್ಯಾಂಲಾಗಿಂ ಖಬ್ರೊ ಕೆಲ್ಯೊ ಜಾಲ್ಯಾರ್, ಆಮಿಯಿ ಚೂಕ್ ಕರ್ತಾಂವ್ ಆನಿ ತಾಕಾಯಿ ಬದ್ಲುಂಕ್ ಅವ್ಕಾಸ್ ದೀನಾಂವ್.

85. ತಿದ್ವಣೆಚಿ ರೀತ್

ಏಕ್ ಶೀದಾ ತಿದ್ವಣಿ ಹಜಾರ್ ವಾಂಕ್ಡ್ಯಾ ಖಬ್ರ್ಯಾಂಕ್ ವಿರಾಮ್.

86. ಪ್ರೇತನ್ ಆಸ್ಲ್ಯಾರ್ ಜಯ್ತ್

ಜಯ್ತಾಚ್ಯಾ ತ್ಯಾ ಘಡಿಯೆಕ್ ರಾಕುನ್ ಹುಮೆದಿನ್ ಖೆಳ್ಚೆಂ ತೆಂ ಹರ್ಯೆಕ್ ಪ್ರಾಮಾಣಿಕ್ ಪ್ರೇತನ್ ನಾ ಜಾಲ್ಯಾರ್ ಜಯ್ತ್ ನಾ. ಹುಮೆದಿಚಿ ಪ್ರೇತನ್ ಆಸ್ಲ್ಯಾರ್ ಮಾತ್ರ್ ಫಳಾಧಿಕ್ ಸಂಭ್ರಮಾಚಿ ಘಡಿ.

87. ವಿಶ್ವಾಸಾಚೊ ಮನೋಭಾವ್

ಯಶಸ್ವಿ ಜಾಯ್ನಾತ್‌ಲ್ಲೆ ಪ್ರಯತ್ನ್ ಪಳೆವ್ನ್ ಸಗ್ಳ್ಯಾ ಸಂಸಾರಾನ್‌ಂಚ್ ಆಮ್ಚೊ ಸಾಂಗಾತ್ ಸೊಡ್ಲ್ಯಾರೀ, ಯಶಸ್ವಿ ಆಪ್ಣಾಯ್ನಾಸ್ತಾ ಹೊ ಸಂಸಾರ್ ಸೊಡಿನಾ ಮ್ಹಳ್ಳೊ ವಿಶ್ವಾಸಾಚೊ ಮನೋಭಾವ್ ಆಸ್ಲ್ಯಾರ್ ಮಾತ್ರ್ ಯಶಸ್ವೆಚ್ಯಾ ಪೊಂತಾಕ್ ಪಾವ್ತಾಂವ್.

88. ಪಾಶಾಂವ್

ನವ್ಯಾ ನವ್ಯಾ ಶಯ್ಲೆಕ್ (ಫ್ಯಾಶನ್) ಭುಲೊನ್ ಸಾಂಗಾತಾ ಪಾಶಾಂವಾಂತ್ ಆಸ್ಲೆಲ್ಯಾಂಕ್ ಉಕ್ಲುನ್ ವೆಲ್ಯಾರ್ ತಿಚ್ ಜಿಣ್ಯೆಂತ್ ಶಯ್ಲೆಚಿ ರೀತ್.

89. ಮಂಡನ್
ನಿರಂತರ್ ತಯಾರಾಯ್ ಆನಿ ಪ್ರಯತ್ನ್ ಬರ್‍ಯಾನ್ ಮಂಡನ್ ಕರ್‍ಚೆಂ ಸಿದ್ಧಾಂತಾಕ್ ಕಾರಣ್.

90. ಶಿಕ್ಷಕ್
ಫಾತೊರ್ ನಾಸ್ತಾನಾ ಘರ್ ಉಬೆಂ ನಾ, ಶಿಕ್ಷಕ್ ನಾಸ್ತಾನಾ ಶಿಕಪ್ ಮೆಳನಾ.

91. ಖಬ್ರೆ ಪತ್ರ್
ಜಾಯ್ತೆ ಸಾಂಗ್ತಾತ್ ಆಯ್ಚ್ಯಾ ದಿಸಾಚೆಂ ಖಬ್ರೆ ಪತ್ರ್ ಫಾಲ್ಯಾಂಕ್ ಉಪ್ಕಾರಾಕ್ ಪಡನಾತಲ್ಲೆಂ ಕಾಗದ್ ಮ್ಹಣ್. ಹಾಂವ್ ಸಾಂಗ್ತಾ, ಆಯ್ಚೆಂ ಪತ್ರ್ ಆಜ್ ವಾಚುಂಕ್ ವಿಸ್ರುನ್, ಫಾಲ್ಯಾ ಖಂಯ್ಸರ್‌ಯೀ ವಾಚುಂಕ್ ಮೆಳನಾ ಜಾಲ್ಯಾರ್, ತೆಂ ಫಾಲ್ಯಾಂಚ್ಯಾ ದಿಸಾಚೆಂ ಭಾಂಗ್ರಾಳೆಂ ಪತ್ರ್.

92. ಸಾಂಗಾತ್ ದೀ ಬರ್‍ಯಾ ಕರ್‍ನ್ಯಾಕ್
ಅನೀತಿನ್ ಝುಗ್ಡೆಂ ಕರ್ತೆಲ್ಯಾಕ್ ದಿಂವ್ಚೊ ಸಾಂಗಾತ್, ಏಕ್ ದೀಸ್ ಆಮ್ಚೆ ಕಡೆನ್ ಝುಗ್ಡುಂಕ್ ತಾಕಾ ಬರೊ ಅವ್ಕಾಸ್.

93. ಜೊಕ್ತಿ ಜಾಪ್
ಸಾರ್ಕ್ಯಾ ಆನಿ ಜೊಕ್ತ್ಯಾ ಜಾಪಿಕ್ ವಿವರಣ್ ಗರ್ಜ್ ನಾ. ಜೊಕ್ತಿ ಜಾಪ್ ಏಕಾಚ್ ವೊಳಿನ್ ದೀಂವ್ಕ್ ಸಾಧ್ಯ್.

94. ಎಕ್ಸುರ್ಪಣ್
ಎಕ್ಸುರ್ಪಣಾಚೆಂ ಜಿವಿತ್, ಹೊ ಸಂಸಾರ್ ಎಕ್ಸುರೊ ಜಾವ್ನ್ ಸೊಡ್ತಾನಾ ಕೊಣಾಯ್ಚ್ಯಾ ರಡ್ಣ್ಯಾಂಕ್ ಕಾರಣ್ ಜಾಂವ್ಚೆಂ ನಾ.

95. ಸಾರ್ಕೊ ಝುಜಾರಿ
ಪೆಲ್ಯಾಚ್ಯಾ ಕುಮ್ಕೆನ್ ಜರ್ ಎಕ್ಲ್ಯಾಕ್ ಸಲ್ವೊಂಕ್ ಪ್ರೇತನ್ ಕರ್ತಾ ತೊ ಸಾರ್ಕೊ ಝುಜಾರಿ.

96. ಕಾಳ್ಜಾಚೆಂ ಸಂವಹನ್
ಮೊಗಾಚ್ಯಾ ಬಾಂದಾ ವಿರೋಧ್ ಆಸ್ಲೆಲ್ಯಾ ಎಕಾ ವೆಕ್ತಿನ್ ತ್ಯಾ

ಪ್ರೇಮಿಂಚ್ಯಾ ಮುಖಮಳಾಚ್ಯಾ ಆನಿ ತೊಂಡಾಚ್ಯಾ ಸಂವಹನಾಕ್ ಅಂತ್ ಘಾಲ್ಯೆತ್. ಪುಣ್ ತಾಂಚ್ಯಾ ಕಾಳ್ಜಾಂಚ್ಯಾ ಸಂವಹನಾಕ್ ಆನಿ ಮಿಲನಾಕ್ ಅಂತ್ ಘಾಲುಂಕ್ ಜಾಯ್ನಾ. ಕಿತ್ಯಾಕ್ ಕಾಳ್ಜಾಚ್ಯಾ ಸಂಬಂಧಾಕ್ ಅಂತ್ ಘಾಲ್ಚಿ ಸಕತ್ ಫಕತ್ ತ್ಯಾ ಪ್ರೇಮಿಲಾಗಿಂ ಮಾತ್ರ್ ಆಸ್ತಾ.

97. ಸಾಸ್ಣಿಕ್ ಸಂತೊಸ್

ಎಕಾ ಮಿನುಟಾಚಿ ಸಂಸಾರಿಕ್ ಖುಶಾಲ್ಕಾಯ್, ಸಾಸ್ಣಿಕ್ ಸಂತೊಸ್ ನಾಸ್ ಕರ್ತಾ.

98. ಉಗ್ತ್ಯಾನ್ ಕೆಲ್ಲ್ಯೊ ಚುಕಿ

ಸಕ್ಕಡ್‌ಯಿ ಚುಕಿ ಕರ್ತಾತ್. ಥೊಡೆ ಕಳಿತ್ ಆಸುನ್ ಆನಿ ಥೊಡೆ ಕಳಿತ್ ನಾಸ್ತಾನಾ ಕರ್ತಾತ್. ಹೆರ್ ಥೊಡೆ ದಾಕೊವ್ನ್ ಆನಿ ಥೊಡೆ ಲಿಪೊವ್ನ್ ಕರ್ತಾತ್. ಜಿಂ ಕೋಣ್ ಕಳಿತ್ ಆಸುನ್ ಉಗ್ತ್ಯಾನ್ ಚುಕಿ ಕರ್ತಾತ್ ತಾಂಕಾ ತ್ಯೊ ತಿದ್ವುನ್ ಸಾರ್ಕೊ ಕರ್ನ್ ಫೆಂವ್ಕ್ ಜಾಯ್ತೆ ಆವ್ಕಾಸ್ ಮೆಳ್ತಾತ್. ಪುಣ್ ಜೆ ಲಿಪೊನ್ ಚುಕಿ ಆಧಾರ್ತಾತ್ ತಾಂಕಾಂ ತಾಂಚಿ ಚೂಕ್ ಸಮ್ಜೊಂಕ್ ಆವ್ಕಾಸ್ ಮೆಳನಾ ಆನಿ ತಾಚ್ಯೊ ಚುಕಿ ಉಜ್ವಾಡಾಕ್ ಆಯಿಲ್ಲ್ಯಾ ವೆಳಾರ್ ತಿದ್ವುಂಕ್‌ಯಿ ಖುಶಿ ಕರಿನಾಂತ್. ಬಗರ್ ದುರ್ಸೊಂಕ್ ಮುಖಾರ್ ಸರ್ತಾತ್.

99. ಫೆಸ್ತ್ ಆನಿ ಉಪಾಸ್

ಫೆಸ್ತಾಂ ಮಾರ್ನ್ ಗಮ್ಮತಾಚೆಂ ಜೆವಣ್ ಕರುಂಕ್ ತಾಂಕ್ ಆಸ್ತಾನಾ, ಖಾಂವ್ಕ್ ಕಾಂಯ್ ನಾತ್ಲೆಲ್ಯಾಂಚಿ ಭುಕ್ ಥಾಂಬಂವ್ಕ್ ತಾಂಕಾ ಆಪೊಂವ್ಕ್ ವಿಸರ್ನಾಕಾ. ಆನಿ ಭುಕೆಲ್ಲ್ಯಾಂಚಿ ಭುಕ್ ನಿವಾರುಂಕ್ ತ್ಯಾಗ್ ಕರುನ್ ಉಪಾಶಿಂ ರಾವುನ್ ತುಜಿ ದೈಹಿಕ್ ಆನಿ ಆತ್ಮೀಕ್ ಭಲಾಯ್ಕಿ ಸಾಂಬಾಳುಂಕ್ ಚುಕುನ್ ಪಡ್ನಾಕಾ.

100. ಸಮಾಜೆಚೆ ಬರೆಪಣ್

ಆಮಿ ಸಮಾಜೆಕ್ ಕರ್ಚಿ ಹರ್ಯೆಕ್ ಅರ್ಥಾಭರಿತ್ ಕರ್ನಿ, ಅರ್ತ್ಪೂರ್ಣ್ ಮೋಗ್, ಸೆವಾ ಆನಿ ಸಹಕಾರ್ ಆಮ್ಕಾಂ ಆನಿ ಆಮ್ಚ್ಯಾ ಸಮಾಜೆಕ್ ನಿರ್ದಿಷ್ಟ್ ಸ್ಥಿತೆಕ್ ಪಾವಯ್ತಾ.

101. ಪೆಲ್ಯಾ ಪಾಸತ್ ಜಿವಿತ್ ಜಿರಯ್

ಹೆರಾಂ ಪಾಸತ್ ಜಿವಿತ್ ಕರ್‍ಗಾಂವ್ಕ್ ಆನಿ ಜಿರಂವ್ಕ್ ಪಾಟಿಂ ರಾವುನ್, ವಾತಿ ಪೆಟಂವ್ಕ್ ಸಕ್ಡಾಂವರ್‍ನಿಂ ಮುಖಾರ್ ಗೆಲ್ಯಾರ್ ತಾಂತುಂ ದೆವಾಸ್ಪಣ್ ನಾ.

102. ಪ್ರಾಮಾಣಿಕ್ ಕಾಮ್

ದಾವ್ಯಾ ಹಾತಾನ್ ಪಯ್ಶೆ ಸ್ವೀಕಾರ್ ಕೆಲ್ಯಾರ್ ಪಯ್ಶೆ ಉಣೆಂ ಜಾಯ್ನಾಂತ್. ದೊನಿಂ ಹಾತ್ ವಾಪಾರುನ್ ಪ್ರಾಮಾಣಿಕ್ಪಣಿ ಕಾಮ್ ಕೆಲ್ಯಾರ್ ಮಾತ್ರ್ ಚಡ್ ಪಯ್ಶೆ ಜೊಡ್ಯೆತಾ.

103. ಪ್ರಗತಿ

ಸಕ್ಡಾಂನಿ ಮೆಚ್ವೊಂಚೆ ಪರಿಂ ಶಹರ್ ಸಂಸ್ಥಾಪನ್ ಕರ್‍ಂ, ಪ್ರಗತಿ ಜಾಲ್ಯಾ ಮ್ಹಣುನ್ ಕುಟಮ್ ಮ್ಹಳ್ಳೊ ಸಂಸ್ಥೊ ಬಾಂದುಂಕ್ ವೃತ್ತಿ ಆವ್ಕಾಸ್ ನಾ ಜಾಲ್ಯಾರ್ ವ್ಯರ್ಥ್.

104. ಭಯೋತ್ಪಾದಕ್

ಭಯೋತ್ಪಾದನಾಚ್ಯಾ ಕ್ರೂರ್ ಕೃತ್ಯಾಂ ಮುಖಾಂತ್ರ್ ಬೊಂಬ್ ಘಾಲ್ಚೊ ಎಕ್ಲೊಚ್ ಭಯೋತ್ಪಾದಕ್ ನ್ಹಯ್. ಜೊ ಕೋಣ್ ಸಮಾಜೆಕ್ ಸಾಮಾಜಿಕ್, ಲೈಂಗಿಕ್, ಧಾರ್ಮಿಕ್, ದೈಹಿಕ್ ಆನಿ ಮಾನಸಿಕ್ ಕಾಟ್ಕಾಯ್ ದೀವ್ನ್ ಭಿಯಾಂತ್ ಚಲಯ್ತಾ ತೊಯಿ ಭಿರಾಂಕುಳ್ ಭಯೋತ್ಪಾದಕ್.

105. ಸ್ವತಂತ್ರ್ ಮ್ಹಳ್ಯಾರ್ ಸವ್ಲತ್ಯೊ ದಿಂವ್ಚೆಂ ನ್ಹಯ್

ಎಕಾ ಸುಕ್ಣ್ಯಾಕ್ ಕಾಂಯ್ ದೀನಾಸ್ತಾ ಪಿಂಜ್ರ್ಯಾ ಭಾಯ್ರ್ ಸೊಡ್ಲ್ಯಾರ್ ತೆಂಚ್ ನೀಜ್ ಸ್ವತಂತ್ರ್, ಪಿಂಜ್ರ್ಯಾ ಭಿತರ್ ಘಾಲುನ್ ಸರ್ವ್ ಸವ್ಲತ್ಯೊ ದಿಲ್ಯಾರ್ ಸ್ವತಂತ್ರ್ ಜಾಯ್ನಾ.

106. ಚೂಕ್ ಚಿಂತಪ್

ಹೆರಾಂ ವಿಶ್ಯಾಂತ್ ಚೂಕ್ ಚಿಂತಪ್ ವಾಂಟ್ಚೆಂ ತುಜ್ಯಾ ಸಂಸ್ಕೃತೆಕ್ ಅಸೊರ್ ಧರ್‍ತಾ.

107. ಭಾಸ್

ದಿಲ್ಲಿ ಭಾಸ್ ಮೊಡುಂಕ್ ನ್ಹಯ್, ಬಗರ್ ಆನಿಕ್ಯಿ ಬಳಾಧಿಕ್ ಕರುಂಕ್.

108. ಸಮಾನ್ ಸ್ವತಂತ್ರ್
ಉಣೊ ಆನಿ ಚಡ್ ಸ್ವತಂತ್ರ್ ಭೋವ್ ಭಿರಾಂಕುಳ್.

109. ಮೌನ್
ಜಾಯ್ತ್ಯಾ ಸಮಸ್ಸ್ಯಾಂಕ್ ಮೌನ್‌ಚ್ ಬರೀ ಜಾಪ್. ಪುಣ್ ಅನ್ಯಾಯಾ ಮುಖಾರ್ ಮೌನ್ ರಾವ್ಲ್ಯಾರ್ ಮಹಾನ್ ಪಾಪ್.

110. ನ್ಹೆಸಣ್
ನ್ಹೆಸಣ್ ಜರ್ ಮಾಣ್ಸುಗೆಚೆಂ, ತರ್ ನಪಂಯ್ಸ್ ಕಾಮುಕಿ ಚಿಂತಪ್ ಮನ್ಶ್ಯಾಚೆಂ.

111. ಪ್ರೇರಣ್
ಹೆರಾಂಚ್ಯೊ ಚುಕಿ ತುಕಾ ಕಳ್ಳ್ಯಾರ್ ತಾಕಾ ಬಳ್ವಂತ್ ಕರುಂಕ್ ತ್ಯೊ ಚುಕಿಚ್ ತುಕಾ ಪ್ರೇರಣ್ ಜಾಂವ್ದಿ.

112. ಸೈಂಭಿಕ್ ವೊಡ್ಣಿ
ಪವಿತ್ರ್ ಜಾಗ್ಯಾರ್ ಸೈಂಭಿಕ್ ವೊಡ್ಣಿ, ಆತ್ಮಿಕ್ ಜಿವಿತಾಕ್ ವ್ಹಡ್ ಆಡ್ಕಳ್.

113. ಬುದ್ವಂತ್ಕಾಯ್
ಬುದ್ವಂತ್ ಮನಿಸ್ ಭೆಷ್ಟೆಂಚ್ ವೊಗೊ ಬಸುನ್ ರಾವಾನಾ. ವೊಗೊ ಬಸುನ್‌ಯಿ ಗುಪಿತ್ ಮತಿಂತ್ ಆದರ್ಶ್ ಚಿಂತಪ್ ಆಟೊವ್ನ್ ಪರಿಪೂರ್ಣತೆಕ್ ಪಾವುಂಕ್ ಸಕ್ತಾ.

114. ಬೆಸಾಂವ್
ಹರ್ಯೆಕ್ ವಾಯ್ಟ್ ಕರ್ನಿ ದೈವಿಕ್ ಬೆಸಾಂವಾಕ್ ಆಡ್ಕಳ್.

115. ಜಲ್ಮಾಚೊ ದೀಸ್
ಆಮ್ಚ್ಯಾ ಜಲ್ಮಾಚ್ಯಾ ದಿಸಾಕ್ ಆಮಿ ಕೇಂದ್ರ್. ಪುಣ್ ಸರ್ವಾಂಚ್ಯಾ ಮಾಗ್ಣ್ಯಾನ್ ಆನಿ ಅಭಿನಂದನಾಚೆಂ ವರ್ತುಲ್ ಸುಂದ್ರಾಗುರುನ್ ಆಮಿ ಕೇಂದ್ರ್ ಜಾತಾಂವ್ ತೆಂ ಸತ್ ವಿಸ್ರನಾಯೆ.

116. ಖರಾರ್

ಭಾಯ್ಲೊ ಘುರ್ತ್ ಜಾವ್ನ್ ಮುದಿ ಆದ್ಲಿ ಬದ್ಲಿ ಕೆಲ್ಲೆಂಚ್ ಖರಾರ್ ಜಾಯ್ನಾ. ದೋನ್ ಕಾಳ್ಜಾಂ ಎಕಾಮೆಕಾಚೆರ್ ಮ್ಹೊರಾ ಪರಿಂ ಘಟ್ ಬಸೊಂವ್ಚೆ ವರ್ವಿಂ ನೀಜ್ ಖರಾರ್ ಘಡ್ತಾ.

117. ಭುರ್ಗಿಂ

ಭುರ್ಗಿಂ ಜಿವಿಂ ಆಂಜ್. ಭುರ್ಗ್ಯಾಂಕ್ ಸ್ವೀಕಾರ್ ಕರುಂಕ್ ದೀಸ್ ಮುಖಾರ್ ಘಾಲುನ್ ತುಜ್ಯಾ ಜಾಣ್ತೆಪಣಾಚೊ ಶೆಗುಣ್ ನಾಸ್ ಕರ್ನ್ ಘೆನಾಕಾ. ತುಕಾ ಜಾಯ್ ತ್ಯಾ ವೆಳಾರ್ ಸ್ವೀಕಾರ್ ಕರುಂಕ್ ತಿ ವಸ್ತ್ ನ್ಹಯ್. ತಾಂಕಾಂ ರಚ್ಚಿ ಸಕತ್ ಆಸಾ ದೆವಾಕ್ ಮಾತ್ರ್.

118. ಗರ್ಭಪಾತ್

ಗರ್ಭಪಾತ್ ಕರುನ್ ಬಾಳಾಕ್ ನಾಸ್ ಕರ್ಚೆ ಆದಿಂ ಹಜಾರ್ ಪಾವ್ಟಿ ಚಿಂತುನ್ ಪಳೆ. ಕಿತ್ಯಾಕ್ ತೆಂ ಬಾಳ್ ಪರತ್ ತುಜ್ಯಾ ಜಿವಿತಾಂತ್ ಯೆಂವ್ಚೆ ನಾ.

119. ಮಾತ್ರಿಮೊನಿ

ಮಾತ್ರಿಮೊನಿಚೊ ಸಾಕ್ರಾಮೆಂತ್ ದೋನ್ ಕಾಳ್ಜಾಂಕ್ ಸಾಂಗಾತಾ ಹಾಡ್ತಾ. ಮಾಗ್ಣ್ಯಾಚ್ಯಾ ಹಾತೆರಾನ್ ತೊ ಬಳ್ ಜಾತಾ. ಲಗ್ನಾಚಿ ತಿ ಪವಿತ್ರ್ ಭಾಸ್ ವಿಸರ್ಲ್ಯಾರ್ ವಿಚ್ಛೇದನಾಂತ್ ತೊ ತುಟ್ತಾ.

120. ತಾಲೆಂತ್

ತಾಲೆಂತಾ ದೆವಾಚಿ ದೆಣಿಂ. ತಾಂಚೆರ್ ಗರ್ವ್ ದಾಕಂವ್ಚೆ ನ್ಹಯ್. ತಿಂ ವಾಪರ್ನ್ ಬರೆಪಣ್ ಲುಂವ್ಚೆಂ.

121. ಕಾಮೆಲಿ

ಪ್ರಾಮಾಣಿಕ್ಪಣ್ ಕಾಮೆಲ್ಯಾಂಚೆ ಕರ್ತವ್ಯ್.

122. ಅಪ್ರಾಮಾಣಿಕ್ಪಣಾಂತ್ ಲುಕ್ಸಾಣ್

ಪ್ರಾಮಾಣಿಕ್ಪಣಿ ಕಾಮ್ ಕೆಲ್ಯಾರ್ ಕಾಂಯ್ ಲುಕ್ಸಾಣ್ ಜಾಯ್ನಾ. ಪುಣ್ ಅಪ್ರಾಮಾಣಿಕ್ಪಣ್ ಸಗ್ಳೆಂಚ್ ಗೀಳ್ನ್ ಸೊಡ್ತಾ.

123. ನಿಯಾಳ್
ದೆವಾಚ್ಯಾ ರಚ್ನೆಚ್ಯಾ ದೆಣ್ಯಾಂಚೆರ್ ನಿಯಾಳ್, ಧಿನ್ವಾಸ್ಣೆಚ್ಯಾ ದೆವಾಸ್ಪಣಾಕ್ ಕಾರಣ್.

124. ಜೆಜುಚೆಂ ಆಗಮನ್
ಜೆಜು ಕ್ರಿಸ್ತಾಚೆಂ ಹ್ಯಾ ಸಂಸಾರಾಂತ್ ಆಗಮನ್, ಆಮ್ಚಿ ಆತ್ಮಿಕ್ ಉದರ್ಗತ್ ಕರುನ್ ವರ್ತಾ ಸರ್ಗಾರ್.

125. ಜವಾಬ್ದಾರಿ
ಜವಾಬ್ದಾರೆ ಥಾವ್ನ್ ಗುಪಿತ್ ಹಿಕ್ಮತ್ಯೊ ಕರ್ನ್ ಉಡ್ಕಿ ಮಾರ್ಲ್ಯಾರ್, ಕಾಂಯ್ ಸಮ್ಜಣಿ ನಾತ್ಲೆಲ್ಯಾ ಸ್ಥಿತೆಂತ್ ಪಡ್ತಾಯ್.

126. ಜಿವಿತಾಚಿ ಸಂಪೂರ್ಣತಾ
ಹೆರಾಂಚೆ ಜಿವಿತ್ ರೂಪಿತ್ ಕರ್ಚೆ ವರ್ವಿಂ ಆಮ್ಚೆ ಜಿವಿತ್ ಪೂರ್ಣ್ ಜಾತಾ.

127. ಗೌರವ್
ಹೆರಾಂಕ್ ಗೌರವ್ ದಿಲ್ಯಾರ್ ಆಮ್ಚೊ ಗೌರವ್ ದೊಡ್ತೊ.

128. ಸೊಸ್ಣಿಕಾಯ್
ಮೌನ್‌ಪಣಿ ರಾಗ್ ಗಿಳ್ಚೊ ಸೊಸ್ಣಿಕಾಯ್ ನ್ಹಯ್. ಸೊಸ್ಣಿಕಾಯ್ ಮ್ಹಳ್ಯಾರ್ ರಾಗಾವಿಣೆ ಮೌನ್‌ಪಣಿ ಸಗ್ಳೆಂ ಸೊಸ್ಚೆಂ.

129. ಹೊಂದೊವ್ಣಿ
ಆಮ್ಚೆ ಪ್ರೇತನ್ ನಾಸ್ತಾನಾ ಫಕತ್ ದುಸ್ರ್ಯಾಂಚ್ಯಾ ಸಹಕಾರಾಕ್ ಹೊಂದುನ್ ರಾವ್ಲ್ಯಾರ್ ಜಯ್ತ್ ಮೆಳನಾ.

130. ಬರ್ಯಾ ಕಾಮಾಕ್ ಸಹಕಾರ್
ಖಂಚ್ಯಾಯ್ ಬರ್ಯಾ ಕಾಮಾಕ್ ಇಲ್ಲೊ ಸಹಕಾರ್ ಭೋವ್ ಗರ್ಜೆಚೊ, ಫಕತ್ ಉತ್ತೇಜನ್ ಪಾವನಾ.

131. ಬರೆಂ ಮಾಗ್ಣೆಂ
ಬರೆಂ ಮಾಗ್ಣೆಂ ಫಕತ್ ಗರ್ಜ್ಯೊ ಪೂರ್ಣ್ ಜಾಂವ್ಕ್ ಆಪೇಕ್ಷಾ

ಕರಿನಾ. ಬಗರ್ ಗಜ್ಯೊ ಪೂರ್ಣ್ ಜಾಯ್ನಾ ಜಾಲ್ಯಾರಿಯಿ ಆಸಾ ತಶೆಂಚ್ ಮಾನುನ್ ಘೆಂವ್ಕ್ ಕುರ್ಪಾ ಆಶೆತಾ.

132. ಜಲ್ಮಾ ದಿಸಾಚಿ ವಿಶೇಷತಾ

ಜಲ್ಮಾ ದಿಸಾಚೊ ಸಂಭ್ರಮ್ ಫಕತ್ ಗಮ್ಮತ್ ಮಾರುಂಕ್ ನ್ಹಯ್. ಬಗಾರ್, ಸಾಂಡುನ್ ಗೆಲ್ಲೆ ಶೆಗುಣಿ ಜಿವಿತ್ ಪಾಟಿಂ ಆಪ್ಣಾಂವ್ಕ್ ಆನಿ ತೆ ಗೂಣ್ ಪರ್ತ್ಯಾನ್ ಭರ್ತಿ ಕರುಂಕ್ ದಿತಾ ಆಮಂತ್ರಣ್.

133. ನವ್ಯಾ ವರ್ಸಾಚಿ ಗೊಡ್ಸಾಣ್

ಪರ್ನ್ಯಾ ವರ್ಸಾಚಿ ಕೊಡ್ಸಾಣ್ ವಿಸರ್ಲ್ಯಾರ್ ಮಾತ್ರ್, ನವ್ಯಾ ವರ್ಸಾಚಿ ಗೊಡ್ಸಾಣ್ ಚಾಕುಂಕ್ ಜಾತಾ.

134. ದೈವಿಕ್ ಸ್ಪಿರಿತ್

ದೈವಿಕ್ ಸ್ಪಿರಿತ್ ಜರ್ ನೆಗಾರ್ ಕರ್ಮಿ, ತರ್ ಕಷ್ಟಾಂಚ್ಯಾ ಪರಿಗತೆಕ್ ತುಂ ಪಾವ್ಮಿ.

135. ದೈವಿಕ್ ಸಕತ್

ದೈವಿಕ್ ಸಕತ್ ವಾಯ್ಟ್ ಬಳಾಚೆರ್ ಉಲ್ಟೊ ಪರಿಣಾಮ್ ಘಾಲ್ತಾ.

136. ತಾತ್ಕಾಲಿಕ್ ಸಂಬಂಧ್

ಕೊಣಾಯ್ಕಿ ಬೊಲ್ಸಾಂತ್ ಘಾಲುಂಕ್ ಕರ್ಚೆಂ ಪ್ರೇತನ್ ತಾತ್ಕಾಲಿಕ್ ಸಂಬಂದಾಚಿ ಖುಣಾಂ

137. ಛಾಪ್ ಆನಿ ಬರಪ್

ಬೊಟಾನಿಂ ಛಾಪ್ (ಟೈಪಿಂಗ್) ಕರ್ಚೆಂ ವರ್ವಿಂ ಗಣಕ್ ಯಂತ್ರಾಂತ್ ವೆಗಾನ್ ಮಾಹೆತ್ ದಾಸ್ತಾನ್ ಕರ್ಯೆತಾ. ಪುಣ್ ಹಾತಾಚಿ ಲಿಖ್ಣಿಂ ಆನಿ ಬರಪ್, ಮಾಹೆತ್ ಮತಿಂತ್ ದಾಸ್ತಾನ್ ಕರುಂಕ್ ಆಧಾರ್ ಜಾತಾ.

138. ಆಂತರ್ಯ್

ಶಾಂತಿ ಮೆಳ್ಚ್ಯಾಕ್ 'ಬಾಹ್ಯ್' ಕಿತ್ಲೆಂಯ್ ಬದ್ಲಿಲ್ಯಾರೀ ಪಾವನಾ, 'ಆಂತರ್ಯ್' ಬದ್ಲುನ್ ಪಳೆ.

139. ಸಂಪೂರ್ಣ್ ಭದ್ರತಿ

ನವ್ಯಾ ಶ್ಡೆರಾಕ್ ವಸ್ತೆಕ್ ವೆಚೆಂ, ಸವ್ಲತಾಯೊ ದೀತ್, ಪುಣ್ ಸಂಪೂರ್ಣ್ ಭದ್ರತಿ ದಿಂವ್ಚೆ ನಾ.

140. ನವೆಂ ವಸ್ತುರ್

ಎಕಾ ಸಂಭ್ರಮ್ಣ್ಯಾ ದಿಸಾ ನವೆಂ ವಸ್ತುರ್ ನೆಸ್ಲ್ಯಾರ್ ಮಾತ್ರ್ ಪಾವನಾ. ಆಮ್ಚೆಂ ಪಾತ್ಕಿ ಸೈಂಬ್ ಸೊಡುಂಕ್ ನವ್ಯಾ ವಿಶೇಸ್ ಗುಣಾಂನಿ, ಆಮ್ಕಾಂಚ್ ಆಮಿ ಪಾಂಗ್ರುಂಕ್ ಜಾಯ್.

141. ಪ್ರಕೃತಿಚಿ ಸೊಭಾಯ್

ಆಧುನಿಕ್ ಸಂಸಾರಾಚ್ಯಾ ಸಂಗ್ತಿಂಕ್ ಮಾತ್ರ್ ಗುಮಾನ್ ದಿಂವ್ಚೆ ಸಾಂಗಾತಾ, ವಾಸ್ತವಿಕ್ ಪ್ರಕೃತಿಚ್ಯಾ ಸೊಭಾಯೆಕ್‌ಯಿ ಗುಮಾನ್ ದಿಲ್ಯಾರ್ ಬರೆಂ.

142. ಅಸ್ತಿತ್ವ್

ವಾಸ್ತವಿಕ್ ಜಾವ್ನ್ ಅಸ್ತಿತ್ವಾಂತ್ ಆಸ್ಲೆಲ್ಯಾ ಜಾಗ್ಯಾ ವಿಶಿಂ ಜಾಣಾ ಜಾಂವ್ಚೆಂ ಸೊಡ್ನ್, ಫುಡೆಂ ಯೆಂವ್ಕ್ ಆಸ್ಚ್ಯಾ ಸಂಸಾರಾಕ್ ಆನಿ ಸಂಸಾರಾಚ್ಯಾ ಸಂಗ್ತಿಂಕ್ ಮಾತ್ರ್ ಜಾಣಾ ಜಾಂವ್ಚೆಂ ಸಮಾ ನ್ಹಯ್.

143. ಬುದ್ವತ್ಕಾಯೆನ್ ಜಿಯೆ

ಶಿಕಪ್ ಆಪ್ಣಾಂವ್ಕ್ ತಾಂಕ್ ನಾಸ್ತಾನಾ, ಜಾಣ್ತಿಕಾಯ್ ವಾಪಾರುನ್ ಬುದ್ವಂತ್ಕಾಯೆನ್ ಜಿಯೆತಲೊಚ್ ಶ್ರೇಷ್ಟ್ ಶಿಕ್ಪಿ.

144. ದಬಾವ್ ನಾಕಾ

ಧಾಂಪ್ಣೆಂ ಜರ್ ದಬಾವಾನ್ ಉಗ್ತೆಂ ಕರುಂಕ್ ಗೆಲ್ಯಾರ್ ತಾಚೆ ಭಿತರ್ ಆಸ್‌ಲ್ಲೆ ಭಂಡಾರಾಚೆಂ ಮುಳ್ವಣ್ ನಾಸ್ ಜಾತಾ. ತಶೆಂಚ್ ಆಮ್ಚ್ಯಾ ಜಿವಿತಾಂತ್, ದಬಾವಾನ್ ಜರ್ ಕಿತೆಂಯ್ ಕರುಂಕ್ ಗೆಲ್ಯಾರ್, ಆಮ್ಚೊ ಸಂತೊಸ್ ಹೊಗ್ಡಾವ್ನ್ ಘೆತಾಂವ್.

145. ಸಮ್ಜಣಿ

ಲ್ಹಾನ್ ಆನಿ ವ್ಹಡ್ ಸಂಗ್ತಿ ಸಾಂಬಾಳುಂಕ್ ಜಾಯ್ ಸಮ್ಜಣಿ, ಮೌನ್ ನ್ಹಯ್.

146. ಸಂದರ್ಭ್ ಬದ್ಲುಂಚೆ
ಮೌನ್‌ಪಣಿ ಅಕೇರಿಚ್ಯಾ ಘಡಿಯೆಕ್ ರಾಕುನ್ ರಾವ್ಲ್ಯಾರ್ ಸಂದರ್ಭ್ ಬದ್ಲುಂಕ್ ಜಾಯ್ನಾ. ಬಗರ್, ಸಂದರ್ಭ್ ಉದ್ಭವ್ ಜಾತನಾಂಚ್ ಜಾಣ್ವಾಯೆನ್ ಸಂಬಂಧಿತ್ ವ್ಯಕ್ತಿಲಾಗಿಂ ಅಭಿಪ್ರಾಯ್ ವಾಂಟುನ್, ಪರಿಹಾರ್ ಸೊಧುಂಕ್ ಆವ್ಕಾಸ್ ದಿಲ್ಲ್ಯಾನ್ ಸಂದರ್ಭ್ ಬದ್ಲುಂಕ್ ಸಾಧ್ಯ್.

147. ಕಷ್ಟ್
ಕಷ್ಟ್ ಶಿರಾಪ್ ನ್ಹಯ್, ಬಗರ್ ಜಯ್ತ್ ಜೊಡುಂಕ್ ಕುರ್ಪಾ.

148. ಬರೆಂ ಕಾಳಿಜ್
ಹೆರಾಂಚ್ಯಾ ಗರ್ಜಾಂಕ್ ಪಾವುಂಕ್ ಬರೆಂ ಕಾಳಿಜ್ ಆಸ್ಲ್ಯಾರ್ ಪುರೊ. ಗ್ರೇಸ್ತ್ ವಸ್ತುಂಚಿ ಗರ್ಜ್ ನಾ.

149. ಥೊಡೆಂ ಆನಿ ಚಡ್ (ದೊಡ್ತೆಂ)
ಜಿವಿತಾಚ್ಯಾ ಪಯ್ಣಾರ್ ಥೊಡೆಂ ಆನಿ ಚಡ್ (ದೊಡ್ತೆಂ) ಮ್ಹಳ್ಳೆ ಹೆ ದೋನಿ ಸಬ್ದ್ ಭಿರಾಂಕುಳ್. ಕೆದಾಳಾಯ್ ಆಮ್ಚೆ ಥಂಯ್ ಜಾಯ್ ಪುರ್ತೆ ಮಾತ್ರ್ ಆಸಾಜೆ. ಥೊಡೆಂಯ್ ನ್ಹಯ್ ಚಡ್‌ಯೀ ನ್ಹಯ್.

150. ಘಟಯ್ನಾಕಾ
ಸತ್ ಮ್ಹಣುನ್ ಪಾತ್ಯೆಂವ್ಚೆ ಪರಿಂ ನಟನ್ ಕರ್ನ್, ಜೊ ಕೋಣ್ ಎಕ್ಲ್ಯಾಚೆ ಮನ್ ಜಿಕ್ತಾ ಜಾಲ್ಯಾರ್ ತೊ ನೀಜ್ ಜೀಕ್ ಆಪ್ಣಾಯ್ನಾ. ಪ್ರಾಮಾಣಿಕ್ ಪ್ರೇತನ್ ಕೆಲ್ಯಾರ್ ಜೀಕ್, ನಾ ಜಾಲ್ಯಾರ್ ಭಿಕ್.

151. ದೂರ್
ಘಡ್ಯೆಕ್ ಏಕ್ ಪಾವ್ಲಿಂ ದೂರ್ ದಿಲ್ಲೆ ವರ್ವಿಂ ಸಮಸ್ಸೊ ಚಡ್ ಜಾತಾ.

152. ಪೆಲ್ಯಾಕ್ ವಾಂಚಯ್
ಆಮಿ ಮಾತ್ರ್ ಜಿವೆಂ ರಾವುನ್ ಪಶ್ಚಾತ್ತಾಪ್ ಪಾಂವ್ಚ್ಯಾಕ್‌ಯೀ ಪೆಲ್ಯಾಚೊ ಜೀವ್ ವಾಂಚೊವ್ನ್ ಸಂತುಷ್ಟ್ ಜಾಂವ್ಚೆಂ ಬರೆಂ.

153. ಮೆಕ್ಳೆಂ ಕರಿನಾಕಾ

ವಿಜೆಂತ್ ವಾಪರ್ಚ್ಯಾ ವಸ್ತುಕ್, ವೀಜ್ ಸಂಪರ್ಕ್ ಸ್ಥಾಪುಂಕ್ ಆಸ್ಚ್ಯಾ ತ್ಯಾ ಬುರಾಕಾಂತ್ ಆಸ್ತಾನಾ ಜರ್ ಸಾರ್ಕೆ ಕರುಂಕ್ ಗೆಲ್ಯಾರ್ ಎಕ್‌ಚ್ ತಿ ವಸ್ತ್ ಪಾಡ್ ಜಾತಾ ವಾ ಆಮ್ಕಾಂ ಅಪಾಯ್ ಘಡ್ತಾ. ತ್ಯಾಚ್ ಭಾಶೆನ್ ಗೂಂಡ್ ರಿತಿನ್ ಎಕ್ವಟಿತ್ ಜಾಲ್ಲ್ಯಾ ಪ್ರೇಮಿಂಕ್ ಮೆಕ್ಳೆಂ ಕರುಂಕ್ ಪ್ರೇತನ್ ಕೆಲ್ಯಾರ್ ತಾಂಚೊ ಜೀವ್ ಹೊಗ್ಡಾಯ್ತಾತ್ ವಾ ಆಮ್ಚ್ಯಾ ಗೌರವಾಕ್ ಧಖೊ ಮಾರ್ತಾತ್.

154. ಕಾಣಿಕ್

ಕಾಣಿಕ್ ಮೆಳ್ಳಾಂ ತರ್ ತಾಚಿ ಜಡಾಯ್ ತಾಚ್ಯಾ ಮೊಲಾ ವಯ್ರ್ ಸೊಧಿನಾಕಾ. ತಿ ಕಿರ್ಕೊಳ್ ತರೀ ತೆಂ ಹಾಡುನ್ ದಿಲ್ಲ್ಯಾಂಚೊ ಸಾಕ್ರಿಫಿಸ್ ವರ್‍ತೊ.

155. ಬರೆಂಪಣ್ ಅಮರ್

ಹ್ಯಾ ಸಂಸಾರಾಂತ್ ಜಿಯೆಂವ್ಚೆ ಖಾತಿರ್ ಜಾಯ್ತೆ ಆಮಿ ಕರ್ತಾಂವ್. ಹಾಂಗಾ ಥಾವ್ನ್ ವಚುಂಕ್ ಆಸಾ ತೆಂ ಜಾಣಾ ಆಸುನಿ ಅಶೆಂ ಕರ್ತಾಂವ್. ಪಯ್ಣ್ ಸಂಪ್ತಾ ಪರ್ಯಾಂತ್ ಬರೆಂಚ್ ಕೆಲೆಂ ತರ್ ತೆಂ ಬರೆಂ ತುಕಾ ಅಮರ್ ಕರಿತ್.

156. ಲಾಗ್ಶಿಲಿಂ ಮನ್ಶ್ಯಾಂ

ಲಾಗ್ಶಿಲಿಂ ಮನ್ಶ್ಯಾಂ ಆಮ್ಚ್ಯಾ ಜಿವಿತಾಚೊ ಏಕ್ ಅಂಗ್. ಜಿವಿತಾಚೊ ಅಂಗ್ ಮ್ಹಳ್ಯಾರ್, ಕುಡಿಚ್ಯಾ ವಿಶ್ವ್ಯಾಂಪರಿಂ. ಆಮ್ಚ್ಯಾ ಲಾಗ್ಶಿಲ್ಯಾ ಮನ್ಶ್ಯಾಂಕ್ ಸಂಭ್ರಮಿಕ್ ದಿಸಾ ಆಮಂತ್ರಣ್ ದೀಂವ್ಕ್ ವಾ ಅಭಿನಂದನ್ ಕರುಂಕ್ ವಿಸರ್ ಪಡ್ಲ್ಯಾರ್ ತಾಂಚೊ ನೆಗಾರ್ ಕೆಲ್ಲೆ ಪರಿಂ ಭಿಲ್ಕುಲ್ ಜಾಯ್ನಾ. ಕಿತ್ಯಾಕ್ ಜಿವಿತಾಚ್ಯಾ ಅಂಗಾಕ್ ಆಮಂತ್ರಣ್ ಆನಿ ಅಭಿನಂದನ್ ಗರ್ಜ್ ನಾ. ಬಗರ್ ಪಯ್ಶಿಲ್ಯಾಂಕ್ ಆಪೊವ್ಣೆ ದಿಂವ್ಚ್ಯಾಂತ್ ಆನಿ ಅಭಿನಂದನ್ ಪಾಠೊಂವ್ಚ್ಯಾಂತ್ ಲಾಗ್ಶಿಲ್ಯಾಂನಿ ಉದಾರ್ ಮನಾನ್ ಕುಮಕ್ ಕರ್ಚೆಂಚ್ ಲಾಗ್ಶಿಲೊ ಸಂಬಂದ್.

157. ಸಾಂಡ್ಲೆಲಿಂ ಮೊಲಾಂ

ಸಾಂಡ್ಲೆಲಿಂ ಮೊಲಾಂ ಪರತ್ ಜಿಣ್ಯೆಕ್ ಹಾಡ್ಲ್ಯಾರ್ ನೀಜ್ ಜಿಣ್ಯೆಚಿ ರೂಚ್ ಭೊಗ್ಯೆತ್.

158. ಪಾವ್ಸ್
ಪಾವ್ಸ್ ಯೆತಾನಾ ಪುರ್ಪುರ್ನಾಕಾ, ತುವೆಂ ಪಳೆಂವ್ಕ್‌ಚ್ ನಾ ತ್ಯಾ ಪ್ರದೇಶಾಂನಿ ಲೋಕ್ ಪಾವ್ಸ್ ನಾಸ್ತಾನಾ ರಡ್ತಾ.

159. ಮಾಗ್
ಹೆರಾಂನಿ ದಿಲ್ಲೆ ಸೆವೆಕ್ ದುಡು ದೀವ್ನ್ ತಿರ್ಸಿನಾಕಾ, ಮಾಗುಂಕ್ ಉಗ್ಡಾಸ್ ಆಸುಂ.

160. ಗ್ರೇಸ್ತ್‌ಕಾಯ್
ಗೌರವ್ ಮನ್ಶಾಂಕ್ ಊಂಚ್ ಉಬಾರ್ತಾ, ಗ್ರೇಸ್ತ್‌ಕಾಯ್ ನ್ಹಯ್.

161. ಧೊಣಾಕ್ ಆಮ್ಚೆಂ ವಸ್ತುರ್ ದಿಂವ್ಚೆ ಪ್ರಾಸ್ ಆಮಿಂಚ್ ಬರೆಂ ಉಂಬಳ್ಯೆತ್.
ಕಾರಣ್ ಖತಾಂ ಕಂಯ್ ಆಸಾತ್ ಮ್ಹಣ್ ತಾಚ್ಯಾ ಪ್ರಾಸ್ ಬರ್‍ಯಾನ್ ಆಮಿ ಜಾಣಾಂವ್. ತಶೆಂಚ್ ಆಮ್ಚಿ ಜಿಣಿ ಬದ್ಲಿತ್ ಮ್ಹಣ್ ಕೊಣಾಯ್ ಪಾಟ್ಲ್ಯಾನ್ ವೆಚೆಂ ಪಿಶೆಂಪಣ್. ಖರೆಂಪಣಿ ಆಮ್ಚಿ ಜಿಣಿ ಆಮಿಂಚ್ ಬದ್ಲುಂಚಿ. ಕಿತ್ಯಾಕ್ ಆಮಿ ಖಂಯ್ ಪಡ್ತಾಂವ್ ಆನಿ ಖಂಯ್ ಖತಾಂ ಆಸಾತ್ ತೆಂ ಆಮಿಂಚ್ ಜಾಣಾಂವ್.

162. ದುಸ್ಮನಾಚೊ ನಾಸ್
ದುಸ್ಮನಾಚೊ ನಾಸ್ ಕರ್‍ಚೊ ಮ್ಹಳ್ಯಾರ್ ಜಿವಿಶಿ ಮಾರ್‍ಚೆಂ ನ್ಹಯ್, ತಾಚ್ಯಾ ದುಶ್ಕೃತ್ಯಾಂಕ್ ಸಂಪ್ಣಿ ಹಾಡ್ಚಿಚ್ ಆಮ್ಚಿ ವಾಟ್ ಜಾಯ್ಜೆ.

163. ಚಾಲ್ ಬರಿ ಕರ್
ಭಾಸ್ ಶಿಕ್ಲ್ಯಾರ್ ಪಾವನಾ, ಚಾಲ್ ಸಾರ್ಕಿ ನಾ ತರ್ ಭಾಸ್ ತುಕಾ ಕಶಿ ಬರಿ ಕರಿತ್?

164. ಹೊಗ್ಳಿಕ್ ನಾಕಾ
ಕೆಲ್ಲ್ಯಾ ಬರ್‍ಯಾ ಕಾಮಾಕ್ ಹೊಗ್ಳಿಕ್ ಮೆಳ್ತಾ ಮ್ಹಣ್ ಲೆಂಬೆವ್ನ್ ರಾವ್ಚಿ ತರ್ ಬರ್‍ಯಾ ಕಾಮಾಚೊ ನೀಜ್ ಪರಿಣಾಮ್ ಕುಂಠಿತ್ ಜಾತಲೊ.

165. ಮಾಂಕೊಡ್ ಕರುಂಕ್ ವಚುನ್ ಮಾಂಕೊಡ್ ಜಾಯ್ನಾಕಾ
ಉಂಚ್ಲ್ಯಾ ಅಧಿಕಾರಿಚೊ ತಾಳೊ ಕಾಡ್ನ್ ಉಲವ್ನ್ ಮ್ಹಜ್ಯಾ ಎಕಾ

ಸಾಂಗಾತಿ ಕಾಮೆಲ್ಯಾಕ್ ಮಾಂಕೊಡ್ ಕರುಂಕ್ ಜಾಯ್ತೆಂ ಪ್ರಯತ್ನ್ ಕೆಲೆಂ. ಲಿಪೊನ್ ರಾವುನ್ ಉಲಯ್ಲ್ಯಾರ್‌ಯೀ ತೊ ಮ್ಹಾಕಾ ವಳ್ಕತಾಲೊ. ಹೆಂ ಕಶೆಂ ಸಾಧ್ಯ್ ಮ್ಹಣ್ ವಿಚಾರ್ಲ್ಯಾಕ್ ತೊ ಮ್ಹಣಾಲೊ, "ತುವೆಂ ವಾಪರ್ಲ್ಲೊ ಬೊಡಿ ಸ್ಪ್ರೇ ಹಾಂವ್ ವಳ್ಖಾತಾ!"

166. ಮನ್ಶ್ಯಾಚಿ ಬುದ್ವಂತ್ಕಾಯ್

ನೈಸರ್ಗಿಕ್ ವಸ್ತುಂಕ್ ಕೃತಕ್ ಜಾವ್ನ್ ಪರಿವರ್ತನ್ ಕರ್ಚೆಂ ಪ್ರಗತಿ ನ್ಹಯ್. ನೈಸರ್ಗಿಕ್ ವಸ್ತುಂಕ್ ನೈಸರ್ಗಿಕ್ ರಿತಿನ್ ವಾಪರುಂಕ್ ತಾಂತ್ರಿಕ್ ಆಧಾರ್ ಸೊಧ್ಲ್ಯಾರ್ ತಾಂತುಂ ಆಸಾ ಮನ್ಶ್ಯಾಚಿ ಬುದ್ವಂತ್ಕಾಯ್.

167. ಖರೆಂ ಸ್ವಾತಂತ್ರ್ಯ್

ಸಾಸ್ಣಾಕ್ ಸುಕ್ಣ್ಯಾಕ್ ಘುಡಾಂತ್ಲೆ ಭಾಯ್ರ್ ಸೊಡ್ಚೆಂ ಸ್ವತಂತ್ರ್ ನ್ಹಯ್. ತ್ಯಾಚ್ ಘುಡಾಕ್ ಸಲಿಸಾಯೆನ್ ಯೇವ್ನ್ ವಚುಂಕ್ ಸುಟ್ಕಾ ದಿಲ್ಯಾರ್ ತೆಂ ಖರೆಂ ಸ್ವಾತಂತ್ರ್ಯ್.

168. ಸೂಚನ್

ತುಕಾ ಜೆಂ ಪಸಂದ್ ಜಾಯ್ನಾ ತೆಂ ಸಾರ್ಕೆಂಚ್ ನ್ಹಯ್ ಮ್ಹಳ್ಯಾರ್ ಚೂಕ್. ಹೆರಾಂಚೆಂ ಸೂಚನ್ ಆನಿ ಅಭಿಪ್ರಾಯ್ ಆಯ್ಕುನ್ ನಿಮ್ಣೊ ನಿರ್ಣಯ್ ಘೆ ಆನಿ ನೀಜ್ ಗಜಾಲ್ ಜಾಣಾ ಜಾ.

169. ಭುಕ್– ಸೊಸ್ಣಿಕಾಯ್

ಎಕ್ ದೀಸ್ ಮ್ಹಾಕಾ ಭುಕ್ ಲಾಗ್‌ಲ್ಲ್ಯಾ ವೆಳಿಂ, ಹಾಂವ್ ಚಿಕ್ಕುಚ್ಯಾ ರುಕಾಮುಳಾ ಪಿಕ್‌ಲ್ಲೊ ಚಿಕ್ಕು ಪಡ್ಲಾ ಕೊಣ್ಣಾ ಮ್ಹಣ್ ಪಳೆಂವ್ಕ್ ಗೆಲೊ. ಪಯ್ಲೆಂ ಏಕ್ ವಿಂಚ್ಲೊ, ತೊ ತರ್ನೊ. ಆನ್ಯೇಕ್ ವಿಂಚ್ಲೊ ತೊಯಿ ತರ್ನೊ. ತಿಕ್ಕೆಶೆಂ ಮುಖಾರ್ ಗೆಲ್ಲ್ಯಾ ವೆಳಾರ್ ಅನ್ಯೇಕ್ ಮ್ಹಜ್ಯಾ ದೊಳ್ಯಾಂಕ್ ದಿಸ್ಲೊ, ವಿಂಚ್ಯಾ ಮ್ಹಣ್ ಚಿಂತ್ಲೆಂ ಪುಣ್ ಮತಿಂತ್ ದುಬಾವ್ ಮಾರ್ಲೊ. ಹ್ಯೊಯಿ ತರ್ನೊ ಜಾಂವ್ಕ್ ಪುರೊ ಮ್ಹಣ್ ಚಿಂತುನ್ ಮಾಡಯ್ಲೆಂ ಆನಿ ತೊ ಪಿಸ್ಡುನ್ ಗೆಲೊ.
ಸೊಸ್ಣಿಕಾಯ್– ಜಾಯ್ತ್ಯೊ ಬರ್‍ಯೊ ಸಂಗ್ತಿ ಘಡುಂಕ್ ಕಾರಣ್ ಜಾಯ್ತ್.

170. ಮನ್ಶ್ಯಾಚೆ ಜಿವಿತ್

ಮನ್ಶ್ಯಾಚೆಂ ಜಿವಿತ್ ಹೆರಾಂಲಾಗಿಂ ಆಸಾ ತ್ಯಾ ವಸ್ತುಂಕ್ ಚಡ್

ಆಕರ್ಷಿತ್ ಜಾತಾ ಶಿವಾಯ್ ಆಮ್ಚೆ ಲಾಗಿಂಚ್ ಆಸ್ಚ್ಯಾ ಮೊಲಾಧಿಕ್ ಬರೆಪಣಾ ಥಂಯ್ ನ್ಹಯ್.

171. ಸ್ತ್ರೀ

ಲೋಕ್ ಮ್ಹಣ್ತಾ "ಹರ್ಯೇಕಾ ಯಶಸ್ವಿ ಪಾಟ್ಲ್ಯಾನ್ ಸ್ತ್ರೀ ಆಸಾ" ಹಾಂವ್ ಸಾಂಗ್ತಾ, "ಹರ್ಯೆಕಾ ಯಶಸ್ವಿ ಕಾರ್ಯಾಕ್ ದೆಂವ್ತಾನಾ ಮುಕ್ಲ್ಯಾನ್ ಸ್ತ್ರೀ ಆಸಾ ಆನಿ ತುಜೆಂ ಧ್ಯಾನ್ ತಿಚೆಂಚ್ ತರ್ ಯಶಸ್ವಿ ಕರ್ಗುನ್ ವೆಚೆ ದೀಸ್ ಪಯ್ಸ್ ನಾಂತ್!

172. ಅಸಂಪೂರ್ಣತಾ

ದುಸ್ರ್ಯಾಂಚ್ಯಾ ಮೆಚ್ವೊಣೆಕ್ ಮ್ಹಣ್ ಕಿತೆಂಯ್ ಕರ್ತಾ ತೊ ಆಪ್ಲಿ ಅಸಂಪೂರ್ಣತಾ ದಾಖಯ್ತಾ.

173. ರಯ್ತ್

ಆಮ್ಚ್ಯಾ ಬೊಶಿಯೆಂತ್ ಜೆವ್ತಾಂವ್ ತೆಂ ಕೊಣ್ಗೀ ಎಕಾ ರಯ್ತಾಚ್ಯಾ ಘಾಮಾಚೊ ಫಳ್. ತಾಚ್ಯಾ ಘಾಮಾಚ್ಯಾ ಭಕ್ತೆ ಮುಕಾರ್ ಆಮ್ಚೆ ಚಿಲ್ಲರ್ ಕಾಸ್ ಸಮಾಸಮ್ ನ್ಹಯ್.

174. ಧನಿಪಣ್

ಧನಿಪಣಾಚೆಂ ವಿಶೇಸ್ ಕರ್ತವ್ಯ್, ಮೂಳ್ ಜವಾಬ್ದಾರಿ ಆನಿ ನೀಜ್ ಕಾಮ್, ತಫಾವತ್ ಕರಿನಾಸ್ತಾನಾ ಕಾರ್ಬಾರ್ ಚಲಂವ್ಚೆ. ಧನಿಪಣಾಂತ್ ಸಮಾನತೆಚೊ ಸ್ವಭಾವ್ ಆಸ್ಲ್ಯಾರ್ ಮಾತ್ರ್ ತಾಚ್ಯಾ ಹಾತಾಖಾಲ್ ಆಸ್ಚ್ಯಾ ಲೊಕಾ ಥಂಯ್ ಎಕ್ವಟಾಚೊ, ಕ್ರಿಯಾಳ್ ಆನಿ ವಿಕಸಿತ್ ಮನೋಭಾವ್ ಉಬ್ಜತಾ.

175. ವಾಯ್ಟಾಂಕ್ ಬರೆಂ ಕರ್

ಬರ್ಯಾಂಕ್ ಬರೆಂ ಕರ್ಚೆಂ ಬರೆಂಚ್, ಪುಣ್ ವಾಯ್ಟ್ ವೆಕ್ತಿಕ್ ಬರೆಂ ಕೆಲ್ಯಾರ್ ತೊ ಬರೊ ಜಾಂವ್ಚಿ ಸಾಧ್ಯತಾ ಆಸ್ತಾ.

176. ದೆವಾಚಿ ಪ್ರಶಸ್ತಿ

ಸರ್ಗಿಂ, ದೇವ್ ಬಾಪಾ ಥಾವ್ನ್ ದೈವಿಕ್ ಪ್ರಶಸ್ತಿ ಜಾಯ್ ಜಾಲ್ಯಾರ್ ಸಂಸಾರಾಚೊ ಇನಾಮ್ ಆಪೆಕ್ಸುನ್ ನಿರಾಶಿ ಜಾಯ್ನಾಕಾ.

177. ಕುಯುಕ್ತ್

ಕುಯುಕ್ತ್ಯಾಂಚ್ಯಾ ಮನ್ಶ್ಯಾಕ್ ತಾಚೊ ಕುಯುಕ್ತ್ಯೊಚ್ ಲೊಟುನ್ ಕೊನ್ಶ್ಯಾಕ್ ದವರ್ತಾತ್.

178. ಹೆರಾಂಚಿ ಸಲ್ವೊಣಿ

ಹೆರಾಂಚ್ಯಾ ಸಲ್ವಣೆಂತ್ ಸಂತೊಸ್ ಪಾಂವ್ಚೆ ನ್ಹಯ್, ತಸಲ್ಯಾಂಚ್ಯಾ ಗರ್ಜೆಕ್ ಪಾಂವ್ಚೆಂಚ್ ಖರಿ ಮಜತ್.

179. ಸೈತಾನ್ – ದೇವ್

ಸೈತಾನ್ ವೊಡ್ತಾ ಪಾತ್ಕಾಕ್. ದೇವ್ ಆಪಯ್ತಾ ಬೆಸಾಂವಾಕ್.

180. ಭಿತರ್ಲೆಂ ಮ್ಹೊಳೆಂಪಣ್

ಭಾಯ್ಲೆಂ ಮ್ಹೊಳೆಂಪಣ್ ನಿತಳ್ ಕರುಂಕ್ ಚಡ್ ವೇಳ್ ನಾಕಾ. ಪುಣ್ ಭಿತರ್ಲೆಂ ಮ್ಹೊಳೆಂಪಣ್ ನಿತಳ್ ಕರುಂಕ್ ಚಡ್ ವೇಳ್ ಜಾಯ್. ತ್ಯಾ ದೆಕುನ್ ಭಿತರ್ಲ್ಯಾನ್ ಮ್ಹೊಳೆಂ ಕರ್ಚ್ಯಾ ಸಂಗ್ತಿಂ ವಿಶ್ಯಾಂತ್ ಚತ್ರಾಯ್ ಘೆ.

181. ಆತ್ಮಿಕ್ ಭಲಾಯ್ಕಿ

ದೈಹಿಕ್ ಭಲಾಯ್ಕೆಂತ್ ಘಟ್‌ಮುಟ್ ಆಸುನ್ ಆತ್ಮಿಕ್ ಭಲಾಯ್ಕೆಂತ್ ನೀಟ್ ನಾ ತರ್ ಝುಡ್ತೆಚ್ಯಾ ದಿಸಾ ಭೊಗ್ತಲೊಯ್ ಭಾರಿಚ್ಚ್ ಕಷ್ಟ್.

182. ಕೊಣಾಕ್ ಉಟಂವ್ಕ್ ಜಾಯ್?

ಆದ್ಲೊನ್ ಪಡ್ತೆಲ್ಯಾಂಕ್ ವಯ್ರ್ ಉಟಂವ್ಕ್ ವೆಚೆಂ ಬರೆಂ ಮನ್, ಕಾರಣ್ ನಾಸ್ತಾಂ ಘಡ್ಯೆಕ್ ಪಾವ್ಚಿ ಪಡ್ತೆಲ್ಯಾಂಕ್ ಉಟಂವ್ಕ್ ವೆಚೆಂ ಪಿಶೆಂಪಣ್.

183. ಗುಮಾನ್

ಸಂಸಾರ್‌ಭರ್ ಭಂವೊನ್ ಘರ್ಚ್ಯಾ ಸಂಗ್ತಿಂಚೆರ್ ಗುಮಾನ್ ನಾ ತರ್, ಜಿವಿತಾಚೆ ಪಯಣ್ ಜಾಂವ್ಚೆ ನಾ ಸಂಪೂರ್ಣ್.

184. ಧ್ಯಾನ್

ಆಂಗಾರ್ ನವ್ಯಾ ವಸ್ತುರಾಚೆಂ ನ್ಹೆಸಣ್, ಮಾರ್ಗಾರ್ ಆಸ್ಚೊ ಚಿಕ್ಲಾಚೊ

ಘೊಂಡ್ ಪಳೆಂವ್ಕ್ ದೊಳ್ಯಾಂಕ್ ಘಾಲೆಂ ಧಾಂಪಣ್.

185. ಘರ್ಸ್ಟೊ ಘುಟ್

ಘರ್ಸ್ಟೊ ಘುಟ್ ಗಾಂವಾರ್ ಸಾಂಗುನ್ ಭೊಂವ್ಲ್ಯಾರ್, ಸಕ್ಕಡ್ಯೀ ದಾಖಯ್ತ್ಯಾಂತ್ ಸಾರ್ಕಿ ವಾಟ್. ಘರಾಂತ್ ಫುಟ್ ಹಾಡುಂಕ್ ಶಿಕಯ್ತಲೆ ಜಾಯ್ತೊ ಲೋಕ್.

186. ಜಾಣ್ವಾಯ್ – ಅಭಿಮಾನ್

ತುಜ್ಯಾ ಜಾಣ್ವಾಯೆಚೆರ್ ಅಭಿಮಾನ್ ಆಸುಂ. ಗರ್ವ್ ನಾಕಾ.

187. ಸಮ್ಜಣಿ ಘೆ

ಕೆಲ್ಲಿ ಬರಿಂ ಕಾಮಾ ಸಾಂಗುನ್ ಉಪ್ಕಾರಾಕ್ ಪಡನಾತ್ಲ್ಲಿ ಹೊಗ್ಳಿಕ್ ಜೊಡ್ಚ್ಯಾಕಿಯೀ, ಚುಕುನ್ ಕೆಲ್ಲಿ ವಾಯ್ಟ್ ಕರ್ತುವಾಂ ಸಾಂಗುನ್ ತಿದ್ವುಂಕ್ ಸಮ್ಜಣಿ ಘೆಂವ್ಚೆ ಬರೆಂ.

188. ಜಾಣ್ವಾಯ್ ದೊಡ್ತಿ ಕರ್

ಬರೆಂ ಸಾಂಗ್ತೆಲ್ಯಾಂಕ್ ಆಯ್ಕುನ್ ಜಾಣ್ವಾಯ್ ದೊಡ್ತಿ ಕರ್. ವಾಯ್ಟ್ ಉಲಯ್ತೆಲ್ಯಾಂಕ್ ಆಯ್ಕುನ್ ಆಸ್ಲ್ಲಿ ಜಾಣ್ವಾಯ್ಯಿ ಹೊಗ್ಡಾವ್ನ್ ಘೆನಾಕಾ.

189. ಬರೆಂ ಮನ್

ಆಪ್ಲೊ ಸ್ವಂತ್ ಜಾಗೊ ನಾತ್ಲ್ಲ್ಯಾ ಮನ್ತ್ಯಾಕ್ ಜರ್ ಬರೆಂ ಮನ್ ಆಸಾ ತರ್ ಸಮಾಜೆಂತ್ ಖಂಯ್ ಗೆಲ್ಯಾರ್ಯೀ ವಸ್ತೆಸ್ಥಾನ್ ಆಸಾ.

190. ರಾಕ್ಣೆ ಸಾಲ್ (ಕ್ಯೂ)

ರಾಕ್ಣೆ ಸಾಲಾಂತ್ ಪಯ್ಲೆಂ ಆಯಿಲ್ಲ್ಯಾಂಕ್ ಪಳೆವ್ನ್ ನಿರಾಶೆನ್ ಪಾಟಿಂ ವೆಚ್ಯಾಕ್ಯೀ, ಆಮ್ಚ್ಯಾ ಮಾಗಿರ್ ಯೆತೆಲ್ಯಾಂಕ್ ಪಳೆವ್ನ್ ಹುಮೆದಿನ್ ಘುಡೆಂ ಗೆಲ್ಯಾರ್ ತ್ಯಾ ನಿರ್ದಿಷ್ಟ್ ಜಾಗ್ಯಾಕ್ ಪಾವ್ತಾಂವ್.

191. ಕೋಣ್ ಸುರಕ್ಷಿತ್?

ಫಕತ್ ಪಯ್ಶ್ಯಾಂಚಿ ಸಕತ್ ಆನಿ ಆಸ್ತ್ ಆಸ್ಲ್ಯಾರ್ ಮಾತ್ರ್ ನ್ಹಯ್

ಮನಿಸ್ ಸುರಕ್ಷಿತ್. ಬಗರ್ ಸಮಾಧಾನೆಚಿ ಮತ್ ಆನಿ ಪೆಲ್ಯಾಂಚೆರ್ ಭಿರ್ಮತ್ ಆಸ್ಲ್ಯಾರ್ ಮಾತ್ರ್ ತೊ ಖಂಡಿತ್ ಸುರಕ್ಷಿತ್.

192. ಆಳ್ಸಾಯ್ – ಅಸ್ಕತ್ಕಾಯ್

ಅಸ್ಕತ್ಕಾಯೆಕ್ ಲಾಗುನ್ ಆಪ್ಣಾಚೆ ಕಾಮ್ ಸಂಪೊಂವ್ಕ್ ನಾಸ್ತಾಂ, ನೀಜ್ ಜಾವ್ನ್ ಗರ್ಜೆಂತ್ ಆಸ್‌ಲ್ಲೊ ಮನಿಸ್ ತಾಕಾ ಗರ್ಜ್ ಆಸ್‌ಲ್ಯಾ, ತ್ಯಾ ಘಡಿಯೆಕ್ಚ್ ಕೊಣಾಯ್ಚ್ಯಾ ಕುಮ್ಕೆಕ್ ಧಾಂವ್ತಾ. ಆಳ್ಸಾಯೆನ್ ಆಪ್ಣಾಚೆಂ ಕಾಮ್ ಸಂಪೊಂವ್ಕ್ ನಾತ್‌ಲ್ಲೊ ತೊ, ಕೊಣಾಯ್ ಥಾವ್ನ್ ಆಪ್ಣಾಚೆ ಕಾಮ್ ಸಂಪೊಂವ್ಕ್ ಕಪಟಿಪಣಾನ್ ಸುಶೆಗ್ ಘೆವ್ನ್ ರಾಕುನ್ ರಾವ್ತಾ.

193. ಖಾಲ್ತೊ ಜಾ, ಫಾಯ್ದೊ ಜಾತಲೊ

ಆಪುಣ್ ಸಕ್ಕಡ್ ಜಾಣಾ ಮ್ಹಣುನ್ ಎಕ್ಲ್ಯಾನ್ ಘುಂಕ್ಯಾಂಕ್ ದಿಂವ್ಚಿ ಜಾಣ್ವಾಯ್ ಆನಿ ಸಮ್ಜಣಿ ಹೊಗ್ಡಾವ್ನ್ ಮುಕಾರ್ ನಷ್ಟಾಂತ್ ಪಡ್ನಾಕಾ.

194. ದೀಷ್ಟ್

ಸಕ್ಡಾಂನಿ ಪಳೆಂವ್ಕ್ ಜಾಯ್ ನಾತ್‌ಲ್ಲ್ಯಾ ಸಂಗ್ತಿಂಚೆರ್ ದೀಷ್ಟ್ ದವರ್.

195. ಪುಲಾಂಚೆಂ ಅಸ್ತಿತ್ವ್

ಪುಲಾಂಚೆಂ ಅಸ್ತಿತ್ವ್ ತಾಂಚೆ ಆಸ್ಪಾಸ್ ಸುಂಗ್ರಾರಾಯ್ತಾ.

196. ಸರ್ವ್ ಧರ್ಮಾಂಚೆರ್ ಮೋಗ್

ಜೊ ಕೋಣ್ ಆನ್ಯೇಕ್ ಧರ್ಮಾಕ್ ದುಖಯ್ತಾ ತೊ ಆಪ್ಣಾಚೊ ಧರ್ಮ್ ನೆಗಾರ್ತಾ.

197. ಧರ್ಮಾಕ್ ಅಂತ್ ನಾ

ಎಕಾ ಧರ್ಮಾಚ್ಯಾ ಭಕ್ತಿಕಾಂಕ್ ಆನಿ ದೇವ್ ಮಂದಿರಾಕ್ ನಾಸ್ ಕರ್ಚೆ ವರ್ವಿಂ, ಧರ್ಮಾಚೆಂ ದೆವಾಸ್ಪಣ್ (ಭಾವಾರ್ಥ್) ಅಂತ್ ಕರುಂಕ್ ಜಾಯ್ನಾ. ಭಕ್ತಿಕ್ ಆನಿ ದೇವ್ ಮಂದಿರ್ ನಾತ್ಲ್ಯಾರಿಯೀ ಧರ್ಮ್ ಅಮರ್.

198. ಭುರ್ಗ್ಯಾಂಚ್ಯೊ ಹಾಸೊ

ನೆಣ್ತ್ಯಾ ಭುರ್ಗ್ಯಾಂಚ್ಯೊ ಮುಗ್ಧ್ ಹಾಸೊ ಸಂತೊಸಾಚೊ ಸರ್ಗ್ ಆಸಾ ಕರುಂಕ್ ಫಾವೊ.

199. ವಸ್ತುಚೆಂ ಮೋಲ್ – ಮನ್ಶ್ಯಾಚೊ ಮೋಗ್

ಘುಂಕ್ಯಾಕ್ ದಿಲ್ಲ್ಯಾ ವಸ್ತುಚೆಂ ಮೋಲ್ ಜಾಣಾ ಜಾಂವ್ಕ್ ಸೊಧಿನಾಕಾ. ವಸ್ತು ದಿಲ್ಲ್ಯಾ ಮನ್ಶ್ಯಾಚೊ ಮೋಗ್ ಸಮ್ಜುಂಕ್ ಪಳೆ.

200. ಸುರಾತ್

ಸುರಾತೆನ್ ಜಗೊವ್ನ್ ಮೆಲ್ಯಾ ಉಪ್ರಾಂತ್ ಆನ್ಯೆಕ್ಲ್ಯಾಕ್ ಖಾಂವ್ಕ್ ಸೊಡ್ಚ್ಯಾಕ್‌ಯಿ, ಜಿವೊ ಆಸ್ತಾನಾಚ್ ಉದಾರ್ಪಣಾನ್ ಪೆಲ್ಯಾ ಥಂಯ್ ವಾಂಟುನ್ ಘೆವ್ನ್, ತುಂ ಮೆಲ್ಯಾರ್‌ಯಿ ತುಜೊ ಉಗ್ಡಾಸ್ ಅಮರ್ ರಾವ್ತಾ ತಶೆಂ ಜಿಯೆ.

***

ವಿಲ್ಫ್ರೆಡ್ ಡಾಯಸ್
ಹೊನ್ನಾವರ್

ವಿಲ್ಫ್ರೆಡ್ ಡಾಯಸ್, ಮಠದ ಕೇರಿ
ಹೊನ್ನಾವರ್ ಹಾಂಗಾಚೊ ಯುವ ಬರೊವ್ಪಿ.

ದರ್ಶನ್, ಉಜ್ವಲ್, ಕರಾವಳಿ ಮುಂಜಾವು,
ನವಮಾನ್ ಬಾಳೊಕ್ ಜೆಜು ಇತ್ಯಾದಿ
ಪತ್ರಾಂನಿ, ತಶೆಂ ವೆಬ್‌ಸೈಟಿಂನಿ ಆಪ್ಲಿಂ
ಬರ್ಪಾಂ ಪರ್ಗಟಾಯ್ಲ್ಯಾಂತ್.

ನಾಟಕಾಂನಿ ತಾಣೆಂ ಅಭಿನಯನ್ ಕೆಲಾಂ.

ಹೆಂ ತಾಚೆಂ ಪುಡ್ಲದ್ ಪುಸ್ತಕ್.

₹ 30/–